E-AUCTION SALE NOTICE

EDELWEISS ASSET RECONSTRUCTION COMPANY LTD. CIN: U67100MH2007PLC174759

Retail Central & Regd. Office: Edelweiss House, Off CST Road, Kalina, Mumbai 400098 E-AUCTION SALE NOTICE FOR SALE OF IMMOVABLE SECURED ASSETS UNDER THE SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002 READ WIT

PROVISO TO RULE 8 (6) OF THE SECURITY INTEREST (ENFORCEMENT) RULES, 2002 ("RULES") the financial facilities of L&T Housing Finance Limited (hereinafter referred to as "L&T HFL/Assignor") have been assigned to Edelweiss Asse deconstruction Company Limited acting in its capacity as trustee of EARC-TRUST-SC-396 mentioned clearly in column provided. Pursuant to the said ignment, EARC stepped into the shoes of the Assignor and exercises its rights as the secured creditor. That EARC, in its capacity as secured credito taken possession of the below mentioned immovable secured assets under 13(4) of SARFAESI Act and Rules there under.

Notice of 30 days is hereby given to the public in general and in particular to the Borrower and Guarantor (s) that the below described immovable secur assets mortgaged in favor of the Secured Creditor, the physical possession of which has been taken by the Authorized Officer (AO) of Secured Creditor, will be sold on "As is where is", "As is what is", and "Whatever there is" basis, for recovery of the amounts mentioned herein below due to EARC ogether with further interest and other expenses/costs thereon deducted for any money received by EARC from Borrower and Guarantor. The Reserve rice and the Earnest Money Deposit are mentioned below for each property

DETAILS OF SECURED ASSET PUT FOR AUCTION Name of Bank & Branch, Account Earnest Money Date and Type of Loan Reserve Name of Borrower Trust Deposit (EMD) Co Borrower Number & IFSC Code 15.02.2023 INR) in INR Auction I)Mr. K KEMPEGOW-**ICICI Bank Limite** MYSHL16622& MYSHL16602 / I & THEI I & T 22.03.2023 Nariman Point TRUST 1,55,98,390.11 At 000405120290 35.00.000/-3.50.000 11:30 AM ("Co-Borrower") ICIC0000004

Description of the Property: All that piece and parcel of residential house site bearing Property No. 110, Old Khata Number: 107 of Nachanahal Village, KasabaHobli, and Mysore Taluk and presently within the jurisdiction of Mysore City Corporation, Mysore and bounded on: East by: Site

Number 111; West by: Site Number 109; North by: Road; South by: Storm Water Drain
The Sale deed executed by Sri Kodandapani in favor of Sri Kempegowda has been registered on 18.06.2016, vide MIS-1-04755 2016-17 of Boo
I before Sub-Registrar Mysore South. The site bearing No.110 of measurement 50 ft by 80 ft was registered in favor of Sri K Kempegowda.

		-	•		•						
2	MYSHL16 000488 & MYSHL16 000572 / L&T HFL	Ī	Raja Prakash 2 Mr. Shama -Borrower")		EARC TRUST SC 396	ICICI Bank Limited Nariman Point 000405120290 ICIC0000004	Rs. 1,86,32,825.04/-	Rs. 35,00,000/-	Rs. 3,50,000/-	22.03.2023 At 12 Noon	Physica
Dρ	scription of	the	Property: All	the niece and narce	of the	property hearing 9	Site No: 107 Khat	a laniar No	102 situated a	t Nachanah	alliPalva

l**escription of the Property:** All the piece and parcel of the property bearing Site No: 107, KhataJanjar No: 102, situated at NachanahalliPalya hille Mohalla, Mysore, measuring East to West 50 feet, North to South 80 feet **bounded on: East by:** Site No: 108,**West by:** Road and then Site No: 106; North by: Road; South by: Storm Water Drain

	Important Information regarding Auction Process:										
1	All Demand Drafts (DD) shall be drawn in	favor of Trust name as mentioned above and payable at Mumbai.									
2	Last Date of Submission of EMD	Received 1 day prior to the date of auction									
3	Place for Submission of Bids	Edelweiss House, Mumbai									
4	Place of Auction (Web Site for Auction)	E-Auction (https://auction.edelweissarc.in)									
5	Contact Persons with Phone Nos.	Ajay Kumar : 9867945407, Arun Kumar - 8828418781									
6	Date & Time of Inspection of the Property	As per prior appointment									

For detailed terms and conditions of the sale, please refer to the link provided in EARC's website i.e. https://auction.edelweissarc.in Sd/- Authorized Office Place: Mysore Date: 15.02.2023 For Edelweiss Asset Reconstruction Company Limited

> 寐 Edelweiss ASSET



GOLD AUCTION NOTICE

GSTN - 29AABCT0343B1ZU

Registered Office: 2nd Floor, Muthoot Chambers, Banerji Road, Kochi-682 018, Kerala, India. CIN:L65910KL1997PLC011300, Ph:+91 484 2396478.2394712, Fax:+91 484 2396506.mails@muthootgroup.com, www.muthootfinance.com

Notice is hereby given for the information of all concerned that Gold Ornaments pledged with under mentioned branches of the company, which were overdue for redemption and which have not been redeemed so far in spite of repeated notices, will be auctioned at the concerned branches on 24.02.2023 at 10.00AM. In any case if the auction could not be conducted on the above said date, the Auctioneer is having the right to postpone the auction to following 2nd auction dates or on subsequent dates at given centers without any further notice. Any change in auction date will be published at the place of auction

2nd auction date: 03.03.2023, 01:00PM, Auction Centre: Muthoot Finance Ltd, 197/266 First Floor, Near Old Rayadurg Bus Stand, Bangalore Road, Bellary (Bellary District)

BELLARY - BANGALORE ROAD(3507)- MAL- 10966, 11660, MHL- 493, BELLARY- COWL BAZAR(2103)- MHL- 438, KAMPILI -(KA)(4202)- MAL- 6129, MHL- 72,

Spurious / Low Quality Accounts Details:- BELLARY - BANGALORE ROAD(3507)- MSL- 15670, BELLARY(0917)- SRS- 142, KAMPILI - (KA)(4202)- SRS- 115,

2nd auction date: 04.03.2023, 02:00PM, Auction Centre: Muthoot Finance Limited 1st Floor, Donty Complex, M H Road, Chitradurga – 577501 (Chitradurga District)

Spurious / Low Quality Accounts Details:- HIRIYUR - (KA)(3670)- TMS- 272, HOSADURGA - (KA)(4674)- MSL- 6541,

2nd auction date: 04.03.2023. 11:00AM, Auction Centre: Muthoot Finance Ltd, 1st Floor, Hutcheswar Complex, Near Old Bus Stand, Shiggaon, Haveri, Karnataka, 561205 (Haveri District)

RANEBENNUR (KA)(4385)- MAL- 8213, SRS- 122, 123, SHIGGAON - (KA)(3612)- MAL- 9124,

2nd auction date: 03.03.2023, 04:00PM, Auction Centre: Muthoot Finance Ltd, Mb No 05-10-909/5-8-774& 5-10-908/5-8-773, Jawahar Road, Azad Circle, Koppal (Koppal District)

KOPPAL - (KA)(4185)- MAL- 6545, MHL- 110, SRS- 126, KUSTAGI-(KA)(4439)- MAL- 6621, 6785

2nd auction date: 04.03.2023, 10:00AM, Auction Centre: Muthoot Finance Ltd,#80/21 1st Floor, Pj Extension,Avk Road Opp: Renuka Mandir, Davangere -577002 (Davangere District)

CHANNAGIRI - (KA)(5056)- SRS- 39, DAVANGERE - HADADI ROAD(4031)- MAL- 7865, DAVANGERE-ASHOKA ROAD(2859)-MAL- 10527, HONNALI - (KA)(4721)- MAL- 2798,

Spurious / Low Quality Accounts Details:- DAVANAGERE(0480)- ZIL- 90. DAVANGERE - AVK COLLEGE ROAD(4845)- MSL-1677. DAVANGERE - HADADI ROAD(4031)- MAL- 10332. DAVANGERE-ASHOKA ROAD(2859)- SRS- 433

2nd auction date: 04.03.2023, 04:00PM, Auction Centre: Muthoot Finance Ltd. D.No.681/1, P.K.V.Complex, Dr Ambedhkai

Circle, College Road Hospet 583 201 (Vijavanagara District) HARAPANAHALLI - DAVANGERE DIST(4593)- MAL- 5528, MSL- 8331, HOSPET - DR. AMBEDKAR CIRCLE(3643)- MAL- 8821, 10453, HOSPET (KA)(1742)- MAL- 15928, MHL- 360, 1012,

rious / Low Quality Accounts Details:- HAGRIBOMMANAHALLI - (KA)(4186)- MBL- 2107, HARAPANAHALLI - DAVANGE RE DIST(4593)- MSL- 8387, 8431, 9539, KOTTUR - (KA)(4803)- MAL- 3716,

Note: Customers can release the gold ornaments before the auction date (24.02.2023). Note: Bidders are requested to produce Identity Card / Pan Card No./ GST Certificate. (Incase Registered Dealers) Successful

bidders should transfer the full auction amount by RTGS For Muthoot Finance,

Place: DAVENGERE

Mr. Sam George, Advocate, No 313,# 3 in 2nd Floor, Bhaskar Arcade, Opp. Durgaparameshwari Temple Arch, Narasipura Layout, Vidyaranyapura Main Road, Vidyaranyapura, Bengaluru-560097 Date: 16.02.2023

varthana

Varthana Finance Private Limited (Formerly known as M/s. Thirumeni Finance Private Ltd.,)

Registered Office at : No. 5 BC-110, Varasiddhi. 3rd Floor, Outer Ring Road, Service Road, 3rd Block, HRBR Layout, Kalyan Nagar, Bangalore-560043, Website www.varthana.com, Email: care@varthana.com, Phone : 080-68455777, Branch Office Varasiddhi, 5BC-110. 3rd Floor, Service Road, 3rd Block, HRBR Lavout, Bangalore- 560043.

DEMAND NOTICE

Notice under Sub-Section (2) of Section 13 of the Securitisation and Reconstruction of Financial Assets and Enforcement of Security Interest Act, 2002 as amended by The Enforcement of Security Interest and Recovery of Debts Laws and Miscellaneous Provisions (Amdt.) Act, 2016 (44 of 2016) and further Amended by The Security Interest (Enforcement)

Ve, M/s. Varthana Finance Private Limited, (hereinafter referred to as "The Company" for sake of brevity and formerly known as M/s Thirumeni Finance Pyt 1 td.) is a Non-Banking Finance Company Incorporated under the Companies Act 1956 and registered with the Reserv lank of India, having its registered office at Bangalore and one of its Branches at Bangalore as mentioned in the above address (hereinaft eferred as "Branch") hereby issue the following notice under Section 13(2) of the SARFAESI ACT, 2002 to You being the Applicants/ Co Applicants and the Mortgagors for the Recovery of the Outstanding dues. **Demand Notice issued on 25-11-2021**, the conten published herewith as per Sec 13(2) of the Act R/w Rule 3(1) of the Security Interest (Enforcement) Rules 2002, by way of alternative service upo he Applicants/ Co-Applicants/ Mortgagors No. 3, for service of notice, since notices could not be served on the given addresses. You had approached our Bangalore branch for Credit Facility for School and accordingly made an application. The Company had considered you

equest and sanctioned the same, details of which are as hereunder.

Loan Account No's: S18BLR-BLR-001870, S19BLR-BLR-007018, and S20BLR-BLR-015274, Sanctioned Loan Amount: Rs.1,05,00,000 Rs.60,52,250/- and Rs.24,00,000/-, Total Liability as on 23-11-2021 : Rs.1,85,21,802/- (With Contractual Rate Of Interest), Name & Address of Applicant, Co-Applicants & Mortgagors : 1). M/s. Navodaya College of Education, Represented by its Authorised Signatory, 2). M/s Sapthagiri Education Trust, Represented by its Authorised Signatory, No. 1 and 2 are having office at No. 188/3, Kodiyalam, Kothapally, Bagalur Sarajapura Main Road, Sevaganapalli Post, Hosur Taluk, Krishnagiri District, Tamilnadu – 635103., 3). Ramachandra Reddy, No. 188/3 Kodiyalam, Kothapally, Bagalur, Sarajapura Main Road, Sevaganapalli Post, Hosur Taluk, Krishnagiri District, Tamilnadu – 635103., **Also At** No.13, Lakshmi Venkateshwara Nilaya, 10th Main, Kaveri Layout, Tulasi Theatre Road, Marathahalli, Bangalore – 560 037., **4). Vasanthakumar**

AV, No. 384, 27th Main Road, 10th Cross, Beside Patalamma Temple, 29th Main Cross, First Sector, Bangalore – 560 102. ou No. 1 to 4 are Applicants/ Co-Applicants/ Mortgagors have executed the necessary security docur epayment of dues and payable under the said Loan agreement.

The Manager / Collection Manager and other officers of the Company have repeatedly requested to all of you, to pay the outstanding amount are o ensure that the account does not become a Non-performing Asset, but you wilfully and unjustifiably failed to pay and not heeded to the nentioned loan account has been Clas numerable requests made to you from time to time and as a result, the above Asset on 11-10-2021.

By virtue of the documents duly executed by the Mortgagors, the charge has been created in favour of the Company on the below mentions ecurities. The Company hereby informs all of you that, under Sub-Section (13) of Section 13 of the Securitisation and Reconstruction of Financial Assets and Enforcement of Security Interest Act, 2002 (hereinafter referred to as the Act) you shall, after receipt of this notice refrain from eithe ransfer by way of Sale, Lease or otherwise create third party interest in any of the below mentioned secured assets, without prior written consent o the Company. The Applicants/ Co-Applicants and Mortgagors attention is invited to sub-section (8) of Section 13 in respect of time available to redeem the Secured Assets.

n view of the above, the Company hereby issues this notice under Sub-Sec (2) of the Section 13 of the Act and calls upon you all to pay, a sum c Rs. 1,85,21,802/- (Rupees One Crore Eighty Five Lakh Twenty One Thousand Eight Hundred and Two Only) as on 23-11-2021 with interes rom 24-11-2021 with contractual rate of interest, untill the date of payment, together with incidental expenses, cost and other charges, within 6 lays from the date of receipt of this notice, failing which the Company shall be constrained to attach, sell and/or take all actions as envisaged

Sub-Sec (4) of Sec. 13 of the Act and/or adopt any other legal proceedings against all of you before the competent Court/Authority. you have any representations to be made in response to this Notice, please mark the same to The Authorised Officer, M/s. Varthana Finance PvI td, No.5BC-110, 'Varasiddhi', 3rd Floor, Outer Ring Road Service Road, HRBR Layout 3rd Block, Kalyan Nagar, Bangalore–560043, to enable us o respond in time. Please note we shall not be responsible for not responding to any representations made in response to this notice if the same is

addressed to any other person or place. Description of the Immovable Properties: Schedule 'A' Property: All that piece and parcel of the Property of the Survey No. 188/2C, dry extent in Hectre 0.65.5, Assessement 2.22 in this New Sub Division Sy, No. 188/2C, Dry Extent in the the Hectare 0.32.5 Acre or 0.80 Acre in this an extent of 3.58 cents of Land situated in Kodiyalam Village, Hosur Taluk, Krishnagiri District, and bounded as follows: East By: Sy, No. 188/2C, Remaining Land belongs to Smt. Sudha, West By: Sy, No. 188/2B, remaining land belongs to K Jayapal Reddy, North By: Sy, No. 188/2C remaining land pelongs to Smt. Sudha, South By: Sy. 188/3 Land., Schedule 'B' Property: All that piece and parcel of the Property of the Sy. No. 188/3, dry Extent 0.33, Assessement 1.12, in this an extent of Acre 0.59 situated in Kodiyalam village, Hosur, Krishnagiri District and bounded as follows, East By: Land belongs to Smt. Sudha Sy. No. 188/3, West By: Panchyat Road, North By: Land belongs to Jaipal Reddy and Sy. No. 188, South By Remaining Land in Sy. No. 188/3 belongs to Ramachandra Reddy., Schedule C' Property All that piece and parcel of the Property of the Sy No. 186/3, dry Extent 0.33 in the extent of Acre 0.20 situated in Kodiyalam Village Hosur Krishnagiri District and bounded as follows, East By: Land elongs to Smt. Sudha and others, West By : Panchyat Road, North By : Land belongs to Jaipal Ředdy and Sy. No. 188/3, South By : Land belongs o Smt. Sudha and others.
Date: 16-02-2023, Place: Bangalore Authorised Officer. Varthana Finance Private Limite

NOTICE (TATA ELXSI LIMITED)

Registered Office:- ITPB Road, Whitefield, Bengaluru, Karnataka - 560048

NOTICE is hereby given that the certificate for the undermentioned securities of the Company has been lost/misplaced and the holder of the said securities have applied to the Company to issue duplicate certificate.

Any person who has a claim in respect of the said securities should lodge such claim with the Company at its Registered Office within 15 days from this date, else the Company will proceed to issue duplicate certificate without further intimation.

SUNITA SINHA EQUITY(Rs.10/-) 100 15079311-150794	Name of	Kind of Security	No. of	Distinctive
	the Holder	& Face Value	Security	Numbers
30NITA 3INHA EQUITT(KS.10/-) 100 130/3311-130/34	SUNITA SINHA	EQUITY(Rs.10/-)	100	15079311-15079410

AnandRathi

Place : Patna

Date: 15.02.2023

Anand Rathi Global Finance Limited Express Zone, A Wing, 8th Floor, Western Express Highway, Goregaon (E), Mumbai - 400 063 India Mobile: +91 8879607027 | Website: www.rathi.cor

SUNITA SINHA

Name of the Holde

E-AUCTION SALE NOTICE Notice is hereby given to the public in general and in particular to the below Borrower/ Guarantors that the below described **Schedule** immovable property inter alia secured to Anand Rathi Global Finance Limited ["ARGFL"] (Secured Creditor), the Possession of which has been taken by the Authorised Officer of ARGFL, will be sold by an Online e Auction through website https://sarfaesi.auctiontiger.net on the date specificall mentioned in **Schedule**, on an "As is where is" & "As is what is" and "Whatever there is" basis towards recovery of total sum specifically mentioned in **Schedule** and the contractual interest thereon and other cost and charges till the date of realisation from Borrower/Guarantors as mentioned below:

Name of the Co-borrower/s: 1. Mr. Dakshinamurthy S Name of the Borrower M/s. Parvathi Enterprises 2. Mrs. D Parvathi No. 13/1, 4th A Cross, Behind Harischandra No.13/1, 4th A Cross, Behind Harischandra Ghatt, Nagappa Block, Sriram Puram Ghatt, Nagappa Block, Sriram Puram, Bangalore - 560021 Bangalore - 560021 Schedule

Property Bearing Site No. 20, Subsequent No. P-123, Later No. 254/13 Now known as No.13/1, Old No.20, 4th A Cross, Nagappa Block, Lakshminarayanpura, Sriram Purar Ward, Bangalore:560021

Outstanding Amount (as per demand Rs. 99,38,313/- (Rupees Ninety Nine Lakhs Thirty notice along with future interest and cost) | Eight Thousand Three Hundred Thirteen Only) Date of Auction 21st March, 2023 Rs 1,32,06,805/- (Rupees One Crore Thirty Tw Reserve Price _akhs Six Thousand Eight Hundred Five Only) Earnest Money Deposit 10% of the Reserve Price Rs.10,000/ Minimum Bid increment Amount Date and time of inspection of property 14th March, 2023 for intending purchasers From 10 am to 4 pm Date and Time for submission of 17th March 2023 Tender form along with KYC Up to 4.00 PM with KYC documents documents/Proof of EMD etc. Date & time of opening of online offers 21st March 2023 Between 10:00 am and 1.00 PM

Note: The intending bidder/purchaser may visit Anand Rathi Group website www.rathi.com for detail terms and conditions regarding auction proceedings. This Publication is also 30 days' notice stipulated under rule 8(6) & 9(1) or Security nterest (Enforcement) Rules, 2002 to the above Borrower/ Guaran

Date: 15th February, 2023 Anand Rathi Global Finance Limited Place: Bangalore **Authorised Signatory**

ANANDRATHI

Anand Rathi Global Finance Limited Express Zone, A Wing, 8th Floor, Western Express Highway, Goregaon (E), Mumbai - 400 063 India **Mobile:** +91 8879607027 | **Website:** www.rathi.com

E-AUCTION SALE NOTICE

Notice is hereby given to the public in general and in particular to the below Borrower/ Guarantors that the below described **Schedule** immovable property inter alia secured to Anand Rathi Global Finance Limited ["ARGFL"] (Secured Creditor), the Possession of which has been taken by the Authorised Officer of ARGFL, will be sold by an Online e Auction through website https://sarfaesi.auctiontiger.net on the date specifically mentioned in **Schedule**, on an "As is where is" & "As is what is" and "Whatever there is basis towards recovery of total sum specifically mentioned in Schedule and the contractual interest thereon and other cost and charges till the date of realisation from Borrower/Guarantors as mentioned below: Name of the Borrower: Name of the Co-borrower/s:

M/s. Kunal Pipe Industries, No. B/379, 100 Feet Road, Opp to Coir Board, 1st Stage, Peenya Industrial Road, Bangalore-560058.	1. Mr. Kunal Bharath Ruparel, 2. Mrs. Meera Bharath Ruparel, Renaissance Prospero Residency, Block C, Flat 103, Bellary Road, Near Esteem Mall, Post Sahakarnagar, Bangalore: 560092.
	Schedule
No. B/379, BBMP Ward No. 11, 19 Bangalore Mahanagar Palike, Bang	st Stage, 2nd Main Road, Industrial Area, Peenya, alore-560058.
	and Rs. 1,41,03,370/- (Rupees One Crore Forty One Lakhs Three Thousand Three Hundred Seventy Only).
Date of Auction	21st March, 2023
Reserve Price	Rs. 3,77,46,400/- (Rupees Three Crores Seventy Seven Lakhs Forty Six Thousand Four Hundred Only).
Earnest Money Deposit	10% of the Reserve Price
Minimum Bid increment Amount	Rs.10,000/-
Date and time of inspection of prope for intending purchasers	rty 14 th March, 2023 From 10 am to 4 pm
Date and Time for submission Tender form along with K'documents/Proof of EMD etc.	of 17 th March, 2023 YC Up to 4.00 PM with KYC documents
Date & time of opening of online offe	rs 21 st March 2023

Between 10:00 am and 1.00 PM Note: The intending bidder/purchaser may visit Anand Rathi Group website www.rathi.com for detail terms and conditions regarding auction proceedings. This Publication is also 30 days' notice stipulated under rule 8(6) & 9(1) or Security nterest (Enforcement) Rules, 2002 to the above Borrower/ Guarant

Date: 15th February, 2023 Place: Bangalore

Anand Rathi Global Finance Limited **Authorised Signatory**

VIRTUSA CONSULTING SERVICES PRIVATE LIMITED

[CIN: U93000TN2008FTC128079] No: 34, IT Highway, Navallur, Chennai - 600 130, Tamilnadu, India. STATEMENT OF UNAUDITED STANDALONE FINANCIAL RESULTS FOR THE QUARTER AND NINE MONTHS ENDED DECEMBER 31, 2022 (Amount in Lakh

Quarter ended Quarter ended Financial year ended **Particulars** 31 March 2022 31 December 2022 31 December 2021 (Un Audited) (Un Audited) (Audited) Total Income from Operations 1,57,407.59 1,20,199.57 4,96,268.33 2 Net Profit / (Loss) for the period/year (before 87.471.36 21.045.02 12.957.14 Tax, Exceptional and/or Extraordinary items) 3 Net Profit / (Loss) for the period/year before to 21,045.02 12,957.14 87,471.36 (after Exceptional and/or Extraordinary items) 4 Net Profit / (Loss) for the period/year after tax 14.208.39 9.741.95 65.119.44 (after Exceptional and/or Extraordinary items) 10.049.53 9.768.25 64.722.0 5 | Total Comprehensive Income for the period [Comprising Profit/ (Loss) for the period (after tax) & Other Comprehensive Income (after tax)] 6 Paid up Equity Share Capital 1.02 1.02 1.02 [face value Rs.10/- per share] Reserves (excluding Revaluation Reserve) 1.65.145.07 1.44.369.32 1,17,728.53 8 | Securities Premium Account Net worth 1.65.146.09 1.44.370.34 1,17,729.55 0 | Paid up Debt Capital/ Outstanding Debt 83,884.25 91,196.68 86,866.05 1 Debt Equity Ratio 0.51 Earnings Per Share (of Rs. 10/- each) (for continuing and discontinued operations) 1,39,270.63 95,490.59 6,38,300.69 Basic 2. Diluted: 1,19,893.70 83,472.28 5,49,323.36

5 Interest Service Coverage Ratio For and on behalf of Virtusa Consulting Services Private Limite Place: Hyderabad **VASU PENDYALA** Place: 14-02-2023

32.066.79

2.50

10.69

19.042.90

6.20

6.20

32.066.79

1.43

10.22

PICICI Home Finance | Corporate Office: ICICI Home Finance Company Limited ICICI HFC Tower Andheri - Kurla Road, Andheri (East), Mumbai- 400059, India Branch Office: 1st Floor, No.165 & 166, Manjunatha Chambers, Shankar Nagar, Main Road, Mahalakshmipuram,

13 Debenture Redemption Reserve

4 Debt Service Coverage Ratio

[See proviso to rule 8(6)] Notice for sale of immovable assets

E-Auction Sale Notice for Sale of Immovable Assets under the Securitization and Reconstruction of Financial Assets and Enforcement of Security Interest Act, 2002 read with proviso to Rule 8 (6) of the Security Interes

Notice is hereby given to the public in general and in particular to the Borrower(s) and Guarantor(s) that the below described immovable property mortgaged/charged to the Secured Creditor, the **Physical Possession** of which has been taken by the Authorized Officer of ICICI Home Finance Company Ltd., will be sold on "As is where is", "As is what is", and "Whatever there is", as per the brief particulars given hereunder

Sr. No.	Co Borrowers/ asset(s) with known encumbrances, if any Loan Account No.		Amount Outstanding	Reserve Price Earnest Money Deposit	Date and Time of Property Inspection	Date & Time of Auction
(A)	(B)	(C)	(D)	(E)	(F)	(G)
1.	1. Doddegowda Basavegowda (Borrower) Vishalakshi Shekarappa (Co-Borrower) Loan Account No. NHBNG00001274128 Site No. 20, Sy No. 19, Khatha No. 142/14-15 Site No. 20, Sy No. 19, Khatha No. 142/14-15 It ayout, Chikkatoguru 19 1 Bangalore- 560017 Karnataka- 560017		Rs. 28,56,211/- 09th Feb, 2023	Rs. 27,00,000/- Rs. 2,70,000/-	March, 02, 2023 11:00 AM- 03:00 PM	March, 06, 2023 02:00 PM- 03:00 PM
2.	2. Yogesh S (Borrower) Somasundara R (Co-Borrower) Loan Account No. LHBNG00001286766 Site No. 15, Byalalu Village, Tavarekere, Hobli, Bangalore Sou, Bangalore, Karnataka- 560061		Rs. 11,09, 174.00/- 09th Feb, 2023	Rs. 13,38,444/- Rs. 1,33,850/-	March, 02, 2023 11:00 AM- 03:00 PM	March, 06, 2023 02:00 PM- 03:00 PM

The online auction will be conducted on website (URL Link-/https://BestAuctionDeal.com) of our auction agency GlobeTech. The Mortgagors/ notice are given a last chance to pay the total dues with further interes till March 03, 2023 before 05:00 PM else these secured assets will be sold as per above schedule.

till March 03, 2023 before 05:00 PM else these secured assets will be sold as per above schedule. The Prospective Bidder(s) must submit the Earnest Money Deposit (EMD) RTGS/ Demand Draft (DD) (Refer Column E) at ICICI Home Finance Company Limited, 1st Floor, No.165 & 166, Manjunatha Chambers, Shankar Nagar, Main Road, Mahalakshmipuram, Bangalore- 560096 on or before March 03, 2023 before 04:00 PM. Kindly note, in case prospective bidder(s) are unable to submit their offer as per above mentioned time then signed copy of tender documents may be submitted at ICICI Home Finance Company Limited, 1st Floor, No.165 & 166, Manjunatha Chambers, Shankar Nagar, Main Road, Mahalakshmipuram, Bangalore- 560096 on or before March 03, 2023 before 05:00 PM. Earnest Money Deposit Demand Draft (DD) should be from a Nationalized/Scheduled Bank in favorof "ICICI Home Finance Company Ltd. — Auction" navable at Bangalore. Auction" payable at Bangalore.

For any further clarifications with regards to inspection, terms and conditions of the auction or submission of tenders, kindly contact ICICI Home Finance Company Limited on 7021072869 or our Sales & Marketing Partner NexXen Solutions Private Limited.

The Authorized Officer reserves the right to reject any or all the bids without furnishing any further reasons. For detailed terms and conditions of the sale, please visit https://www.icicihfc.com/

Authorised Officer Date : February 16, 2023 Place : Karnataka

ICICI Home Finance Company Limited

PUBLIC NOTICE

Registered office: ICICI Bank Towers, Bandra-Kurla Complex

Registered office. ISIN . Bandra (East), Mumbai- 400051 Corporate Office: ICICI HFC Tower, JB Nagar, Andheri Kurla Road, Andheri East, Mumbai- 400059 Branch Address: 1st floor, No.165 & 166, Manjunatha Chambers, Shankar Nagar, Main Road, Mahalakshmipuram,

Branch Address: Ground Floor, Sri Raghavendra Mansion, No. 2767/B, New No. 83/B, Kantharaj Urs Road, 1 Main, Branch Address: Shop No. 1316/C, 2nd floor, 9th Cross, 9th Main, Opp To Tirumalagiri Venkateshwara Temple, J P Nagar, 2nd Phase Above Central Bank, Bangalore - 560078

The following borrower/s have defaulted in the repayment of principal and interest of the loans facility obtained by them from ICICI Home Finance Company Limited ("ICICI HFC") and the loans have been classified as Non-Performing Assets (NPA). A notice was issued to them under Section 13 (2) of Securitisation and Re-construction of Financial Assets and Enforcement of Security Interest Act-2002 on their last known addresses, however it was

not served and hence they are hereby notified by way of this public notice. Name of the Borrower/ Date of Notice NPA

rd Main Parappana Agrahara, oad Bangalore Bangalore-	Site No.13/1, Katha No.1 Paraddana Agara Hara Village, Begur Hobli, Begur Village, Banglore Bangalore Karnataka 560067. Bangded Bangalore Karnataka 560067.	10-01-2023 Rs. 12,43,930/-	08/01/ 2023		
(Co-Borrower), H 239, Gk Layout, 13th Cross 3rd Main Parappana Agrahara, Hosa Road Bangalore Bangalore-560100. LHBNG00001287203 Hara Village, Begur Hobli, Begur Village, Banglore Bangalore Karnataka 560067. Bounded By-North: Site No.13/2,south: Site No.13, East: Road, West: Private Property.					
mar H N (Borrower), latha K M (Co-Borrower),- 2nd d Cross Mysore- 570023. 00001293108	Site No.7 01/01/15 Kasundia 2nd Bye Lane Bhogadi Village, Kasaba Hobli Near Hari Vidyalaya Mysore Taluk And Didtrict Bhogadi Village Kasaba Hobli 326/1 2 327/1 2 Mysore- 570009. Bounded By- North: Site No.6, South: Site No.8, East: Site No.24, West: Road.	10-01-2023 Rs. 18,22,613/-	03/01/ 2023		
Sathish Kumar (Borrower), i Devi (Co-Borrower), No.326 oss Andrahalli Main Road a Badavane Andrahalli ore Bangalore- 560091. 10001329352	Site No.58 Assessment No.25 Katha No.44 Ward No.40 Andhrahalli Village, Yeshwanthpur Hobli Na Bangalore- 560091. Bounded By- North: Road, South: Site No.85, East: Site No.53,west: Site No 57.	25-01-2023 Rs. 85,86,079/-	23/03/ 2021		
Bhattacharjee (Borrower), Bhattacharjee (Co-Borrower), 2nd Cross, Basava Samithi Vidhyaharanna Pura, Nr Bakery, Bangalore- 560097. 00001286143	Site No.99 Near Essel Gardens, Byrathi Colony, Near SSR College of Science, Benglore 560001. Bounded By- North: Vacant Site Not Numbered, South: Vacant Site Not Numbered, East: Vacant Site Not Numbered. West: 25ft Metal Road	25-01-2023 Rs. 49,24,635/-	15/12/ 2019		
i = 3	Devi (Co-Borrower), No.326 ss Andrahalli Main Road a Badavane Andrahalli re Bangalore- 560091. 0001329352 Bhattacharjee (Borrower), hattacharjee (Co-Borrower), nd Cross, Basava Samithi Vidhyaharanna Pura, Nr Bakery, Bangalore- 560097.	Devi (Co-Borrower), No.326 ss Andrahalli Main Road a Badavane Andrahalli re Bangalore- 560091. 0001329352 Bhattacharjee (Borrower), hattacharjee (Co-Borrower), nd Cross, Basava Samithi Vildhyaharanna Pura, Nr Bakery, Bangalore- 560097. Ward No.40 Andhrahalli Village, Yeshwanthpur Hobli Na Bangalore- 560091. Bounded By- North: No.85, East: Site No.53,west: Site No 57. Site No.99 Near Essel Gardens, Byrathi Colony, Near SSR College of Science, Benglore 560001. Bounded By- North: Vacant Site Not Numbered, South: Vacant Site Not Numbered, East: Vacant Site Not	Devi (Co-Borrower), No.326 ss Andrahalli Main Road a Badavane Andrahalli re Bangalore- 560091. 0001329352 Bhattacharjee (Borrower), nd Cross, Basava Samithi Vidhyaharanna Pura, Nr Bakery, Bangalore- 560097. Ward No.40 Andhrahalli Village, Yeshwanthpur Hobli Na Bangalore- 560091. Bounded By- North: Road, South: Site No 57. Site No.53, west: Site No 57. Site No.99 Near Essel Gardens, Byrathi Colony, Near SSR College of Science, Benglore 560001. Bounded By- North: Vacant Site Not Numbered, South: Vacant Site Not Vacant Site Not Numbered, East: Vacant Site Not		

applicable) are advised to make the payments of outstanding within period of 60 days from the date of publication of this notice else further steps will be taken as per the provisions of Securitization and Re-con Financial Assets and Enforcement of Security Interest Act, 2002.

Date: February 16, 2023 Authorized Officer ICICI Home Finance Company Limited Place: Bangalore, Mysore



ENERGY DEVELOPMENT COMPANY LIMITED

CIN - L85110KA1995PLC017003 Regd. Office: Village - Hulugunda, Taluka - Somawarpet, Dist - Kodagu, Karnataka - 571233 E-mail:edclcal@edclgroup.com; Website: www.edclgroup.com

Extract of the Unaudited Standalone and Consolidated Financial Results for the quarter and nine months ended 31-12-2022 (₹ in lakhs, except otherwise stated)

				Stand	lalone			Consolidated						
SI. No	Particulars		Quarter ended		Nine mon	ths ended	Year ended		Quarter ende	t	Nine mon	iths ended	Year ended	
			30-09-2022			31-12-2021	31-03-2022		30-09-2022			31-12-2021	31-03-2022	
		(Unaudited)	(Unaudited)	(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Unaudited)	(Unaudited)	(Audited)	
1	Total income from operations	348.24	820.01	376.27	1,248.27	1,215.92	1,293.87	964.26	1,669.17	1,154.28	3,389.32	3,798.33	4,298.32	
2	Profit / (loss) for the period / year before tax	50.70	524.85	191.71	386.38	559.12	294.91	104.39	749.06	248.04	884.03	966.24	560.54	
3	Profit / (loss) for the period / year after tax	54.74	528.89	154.55	399.09	516.18	299.53	124.43	769.13	264.66	947.54	1,022.57	723.44	
4	Total comprehensive income for the period / year [comprising													
	profit / (loss) for the period / year after tax and other													
	comprehensive income for the period / year, net of tax]	57.97	532.12	157.04	408.78	523.65	312.44	127.98	772.67	267.33	958.17	1,030.56	737.62	
5	Paid up Equity share capital (Face value of Rs. 10 each)	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	
6	Other equity						11,581.97						5,078.22	
7	Earnings per share (Face value of Rs. 10 each)													
	Basic (Rs.)	0.12	1.11	0.33	0.84	1.09	0.63	0.26	1.62	0.56	1.99	2.15	1.52	
	Diluted (Rs.)	0.12	1.11	0.33	0.84	1.09	0.63	0.26	1.62	0.56	1.99	2.15	1.52	

The unaudited standalone and consolidated financial results of the Company for the quarter and nine months ended 31-12-2022 have been reviewed by the Audit Committee and thereafter approved by the Board of Directors in their respective meetings held on 14-02-2023. The Statutory Auditors have carried out limited review of the above unaudited financial results for the quarter and nine months ended 31-12-2022.

The above is an extract of the detailed format of Unaudited Financial Results for the quarter and nine months ended 31-12-2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 (as amended from time to time). The full format of the Unaudited Financial Results for the guarter and nine months ended 31-12-2022 are available on the Stock Exchange websites (www.nseindia.com) and (www.bseindia.com) and on the Company's website (www.edclgroup.com)

> FOR AND ON BEHALF OF THE BOARD OF DIRECTORS OF ENERGY DEVELOPMENT COMPANY LIMITED PANKAJA KUMARI SINGH (DIRECTOR)

> > DIN: 00199454

Place: New Delhi Date: 14.02.2023

POSSESSION

(Authorised Officer Unity Small Finance Bank Limite

DIN: 00199454

ARIHANT FOUNDATIONS & HOUSING LTD.

Regd. Off: No.3, Ganapathy Colony, 3rd Street, Teynampet, Chennai - 600 018.

CIN:L70101TN1992PLC022299 | Email: investors@arihants.co.in | Website: www.arihantspaces.com EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED 31ST DECEMBER 2022

				Sta	ndalone			Consolidated						
S.	Particulars	Quarter Ended			Nine Mont	Nine Months Ended Year ended			uarter Ende	ed	Nine Mont	hs Ended	Year ended	
No	Particulars	31/12/2022	30/09/2022	31/12/2021	31/12/2022	31/12/2021	31/3/2022	31/12/2022	30/9/2022	31/12/2021	31/12/2022	31/12/2021	31/3/2022	
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited	
1	Total Income from Operations	1,035	1,460	1,662	3,433	4,652	5,896	1479	2586	2677	6292	6293	9453	
2	Net Profit / (Loss) for the period (before tax,													
	Exceptional and / or Extraordinary items)	45	70	54	152	137	154	162	856	(179)	1090	(981)	(301)	
3	Net Profit / (Loss) for the period before tax													
	(after Exceptional and / or Extraordinary items)	45	70	54	152	137	154	162	856	(179)	1090	(981)	(301)	
4	Net Profit / (Loss) for the period after tax													
	(after Exceptional and / or Extraordinary items)	34	47	38	108	103	116	94	625	(253)	686	(1075)	(474)	
5	Total Comprehensive income for the period													
	(Comprising Profit/ (Loss) for the period (after Tax)													
	and Other Comprehensive Income (after Tax)]	34	47	38	108	103	130	94	625	(253)	686	(1075)	(365)	
6	Paid-up Equity Share Capital	860	860	860	860	860	860	860	860	860	860	860	860	
7	Earnings Per Share (in ₹)													
	1. Basic (₹).	0.39	0.55	0.43	1.26	1.19	1.51	1.08	6.98	(2.94)	9.25	(12.50)	(5.51)	
	2. Diluted (₹).	0.39	0.55	0.43	1.26	1.19	1.51	1.08	6.98	(2.94)	9.25	(12.50)	(5.51)	
No	ntes:	•	•	•	•	•	•				•	•		

Notes:

1. The above is an extract of the detailed format of Unaudited Standalone and consolidated financial results for the quarter and nine months ended 31.12.2022 filed with the Stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the unaudited financial results for Quarter and nine months ended 31.12.2022 is available on the Stock Exchange websites at www.bseindia.com and also on the Company's website at www.arihantspaces.com.

2. The above unaudited results were reviewed by the Audit Committee and approved by the Board of Directors of the Company at its meeting held on 14.02.2023.

The Company has only one Segment, Construction. 4. Previous period's figures have been regrouped/reclassified wherever required

> BY ORDER OF THE BOARD FOR ARIHANT FOUNDATIONS & HOUSING LIMITED KAMAL LUNAWATH MANAGING DIRECTOR DIN:00087324

Date: 14.02.2023

Place: Chenna

EAST COAST RAILWAY ender Notice No. ETCECONIIIBBS2023004 Dt. 10.02.2023

NAME OF WORK : EXECUTION OF BALANCE MISCELLANEOUS WORKS LIKE HIGH LEVEL PLATFORMS, PLATFORM SHELTERS, FOOT OVER BRIDGES AND CIRCULATING AREA AT BUDHAPANK, SENIOR SECTION ENGINEER (SIGNAL & TELECOM) OFFICE AND SENIOR SECTION ENGINEER (P.WAY) OFFICE CUM STORE AT DHENKANAL, CONSTRUCTION OF DRAIN AND OTHER MISCELLANEOUS WORKS FROM RAJATHGARH TO BUDHAPANK IN CONNECTION WITH 3RD &

Approximate Cost of the work (₹): 2223.44 Lakhs, EMD (₹): 12.61.700 Completion Period of the work: 18

4TH LINE BETWEEN SALEGAON

Date and time of closing of tender :

No manual offers sent by Post/Courier/ Fax or in person shall be accepted against such e-Tenders even if these are submitted on firm's letter head and received in time. All such manual offers shall be considered invalid and shall be rejected summarily without any

consideration.

Complete information including e-tende documents is available in website http://www.ireps.gov.in. The prospective tenderers are advised to revisit the website fifteen days before the date of closing of tender to note any changes / corrigenda issued for this tender.

The tenderers should read all instructions to of all instructions including check lists, para 3.1 (additional check-list) of Tender form (Second sheet). Annexure-I of chapter 2 of Tender documents, submission of Annexure-B/G&G1 duly verified and signed by Chartered Accountant.

Chief Administrative Officer(Con) PR-168/CF/22-23

PUBLIC NOTICE Notice is hereby given to the public at large that deceased Late Mr. Eknath Ramchandra Chavan was owner of Fla No. A-101 1st Floor, at "Shree Niketar No. A-101 1st Floor, at Siree Niketa Co-Op. Housing Society Ltd., Village Manickpur, Taluka Vasai, Dist, Palghar Mr. Swapnil Eknath Chavan, & Mrs. Jyot Eknath Chavan are the only legal heirs of the deceased Mr. Eknath Ramchandra

Chavan Expired on 08/12/2019

Chavan Expired on 08/12/2019
Public Notice for claim against sale of property NOTICE is hereby given that Mr. Swapnil Eknath Chavan & Mrs. Jyoti Eknath Chavan, has agreed to sell us, the residential. A-101, 1st Floor, Shree Niketan Co-Op. Housing Society Ltd., Anand Nagar, Vasai (W), Dist. Palghar, hereinafter referred to as the Said ROOM PREMISES. from all encumbrances. Any person having any right, title, interest, claim or demand of any nature whatsoever in espect of the said flat, is hereby required to make the same known in writing along with the documentary proof thereof, to the undersigned at Mr. Swapnil Eknath Chavan, & Mrs. Jyoti Eknath Chavan has agreed to sell us, the residential. A 101, 1st Floor, Shree Niketan Co-Op lousing Society Ltd., Anand Naga Vasai (W), Dist: Palghar, within (14 ourteen days from the date of publication bereof, failing which the negotiations sha be completed, without any reference t uch claims and the claims if any shall be eemed to have been given up or waived.

ny person/s having any claim of

hatsoever nature into or upon the said shares or the flat or are in possession hereof are hereby called upon to intimate he same to the undersigned with documentary proof within 7 day hereo aling which deemed that no person/ have any claim in respect of the said flat are holding the said Original Agreemen Dated this 15th day of February, 2023. Adv. Jyostna Sameer Vartak

Add. Śhop No. 4, Snehal Park Apartmer Near Vasai Court, Tal. Vasai, Dist. Palgha

Benn John Jesudason Member of th

Rustomjee Aurelia 1 Co-operative Housin society Ltd. having address at :Survey No 51/6(P),51/7(P),59/8(P),59/9,Sub Part Plo No.7. Village Maiiwada, Rustomiee Urbani Township, Near Bhivandi – Nashik By-pas: Highway, Taluka & Dist.: Thane, Thane (W -400601 and holding flat no. 1802 in th building of the society, died on 12th Marcl 2021 without making any nomination.

The Society hereby invites claims o phiections from the heir or heirs or other claimants/ objector or objectors to the transfe of the said shares and interest of the deceased Member in the capital / property of the society to Smt. Diana Benn (wife o deceased Member) within a period of **30 days** from the publication if the notice, with copies such documents and other proof in support his/her/their claims/ objection for transfer of shares and interest of the deceased Member in the capital / property of the society. If n laims/objections are received within th period prescribed above, the Society shall be ree to deal with the share and interest of th deceased Member in the capital/property of the Society in such manner as is provid under the Bye-Laws of the Society. The claims/objections, if any, received by the society for transfer of share and interest of the leceased Member in the capital/ property of the Society shall be dealt with in the mannprovided under the Bye-Law of the Society. copy of the registered Bye-laws of the Societ s available for inspection by the claimant objector, in the office of the Society between 11am to 5pm from the date of publication of the notice till the date of expiry of its period. For and on behalf of

The Rustomjee Aurelia 1 Co-op. Housing Society Ito Hon. Secretar

Place: Mumba Date: 13.02.2023 **PUBLIC NOTICE**

Krishnappa Cheenkra Kanchan, a joint member of the SHRADDHA TOWER Co-Operative Housing Society Limited, having address at Asha Nagar, Thakur Complex, Kandivali East, Mumbai - 400101, and holding Flat No.703, in the building of the society, died on 6th May, 2009. Mr. Vinod Krishnappa Kanchan, son of the deceased, has made an application for transfer of the shares of the deceased member to his name.

The Society hereby invites claims or objections from the heir/s or other claimants/objectors to the

ransfer of the said shares and interest of the deceased member in the capital/property of the transfer of the said shares and interest of the deceased member in the capital/property of the society within a period of 15 days from the publication of this notice, with copies of such documents and other proofs in support of such claims/objections. If no claims/objections are received within the period prescribed above, the Society shall be free to deal with the shares and interest of the deceased Member in the capital/property of the Society in such manner as is provided under the Bye-laws of the Society. The claims/objections, if any, received by the Society for transfer of shares and interest of the deceased Member in the capital/property of the Society shall be dealt with in the manner provided under the Bye-laws of the Society. A copy of the receited and Bye laws of the society is equilable for inspection by the claimsrufe chiefcetor. egistered Bye-laws of the society is available for inspection by the claimants/ objectors, in the office of the society from the date of publication of the notice till the date of expiry of its period. for and on behalf of SHRADDHA TOWER CHS Ltd.

Date : 16.02.2023 Place : Mumbai

(Rs. in Lacs)

SILICON VALLEY INFOTECH LIMITED

CIN: L15311WB1993PLC061312 Regd Office: 10, Princep Street, 2nd Floor, Kolkata - 700072 Email: silivally@gmail.com, website: www.siliconvallevinfo.co.in Phone No.033-40022880, Fax - 033-22379053 EXTRACT OF UNAUDITED FINANCIAL RESULTS FOR

THE QUARTER ENDED 31ST DECEMBER, 2022

SI. No.	Particulars	Quarter Ended 31.12.2022 (Unaudited)	Quarter Ended 30.09.2022 (Unaudited)	Nine Months Ended 31.12.2022 (Unaudited)
1	Total Income from Operations	-	-	-
2	Net Profit / (Loss) for the period (before			
	Tax, Exceptional and/or Extraordinary items#)	(6.01)	(6.20)	(21.93)
3	Net Profit / (Loss) for the period before tax			
	(after Exceptional and/or Extraordinary items#)	(6.01)	(6.20)	(21.93)
4	Net Profit / (Loss) for the period after tax	, ,		
	(after Exceptional and/or Extraordinary items#)	(6.01)	(6.20)	(21.93)
5	Total Comprehensive Income for the period	, ,		, ,
	[Comprising Profit / (Loss) for the period			
	(after tax) and Other Comprehensive			
	Income (after tax)]	(6.01)	(6.20)	(21.93)
6	Equity Share Capital	1296.80	1296.80	1296.80
7	Reserves (excluding Revaluation Reserve)			
	as shown in the Audited Balance Sheet of			
	the previous year			
8	Earnings Per Share (of Rs.1/- each) (for			
	continuing and discontinued operations)			
	1. Basic:	(0.01)	(0.01)	(0.02)
	2. Diluted:	(0.01)	(0.01)	(0.02)

Note: a) The above is an extract of the detailed format of Quarterly/Annual Financia Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the Stock Exchanges website i.e. www.bseindia.com and www.cse-india.com and on the Company's website: www.siliconvalleyinfo.co.in b) The impact on net profit / loss, total comprehensive income or any other relevan nancial item(s) due to change(s) in accounting policies shall be disclosed by means of footnote.

c) # - Exceptional and/or Extraordinary items adjusted in the Statement of Profit and Lo c) # - Exceptional and/or Extraordinary items adjusted in accordance with Ind-AS Rules /AS Rules, whichever is applicable.

By order of the Board

For **SILICON VALLET INTO SEC** Sd/- **SANTOSH KUMAR JAIN**, Managing Director DIN: 00174235 Place : Kolkata Date: 14th February, 2023

इडियन बैंक

Indian Bank

🛕 इलाहाबाद

Indian Bank, Bhayandar West Branch: Shop No. 3-7, Vasant Vaibhay, 150 Feet Road,

DEMAND NOTICE Notice under Sec. 13 (2) of the Securitization and Reconstruction of Financial Assets and Enforcement of Security Interest Act 2002

o, . Mr.AshokThakur (Borrower & Mortgager) . Komal Devi AshokThakur (Borrower & Mortgager) loth Address : Flat No.704, 7th Floor, admeasuring 37.00 Sq. Mtrs (Carpet area), Building No , Type AB4, Agarwal Lifestyle, Avenue B-1, Global city Town ship, Virar West, Taluka & Distric llghar, PIN - 401303.

Sub : Your Loan Accounts 50458365436 with Indian Ban Bhayander West Branch. The 1st and 2nd of you are individual having availed a Home loan account from our Indian Ban

ayandar West Branch. The 1st and 2nd of you are the mortgagor having offered your assets ecurity to the loan accounts availed by both of you. At the request of the 1st and 2nd of you, in the course of banking business, the following faciliti

vere sanctioned and were availed by both of you.

Nature of Facility	Limit (Rs. in lakhs)										
1. Housing Loan under PMAY	Rs. 26,11,270.00										
The 1st and 2nd of you have executed the following documents for the said facilities:											
Nature of Facility	Nature of Document										

1. Housing Loan under "ALLBANK

Acknowledgement of Sanction Letter Dated 26.07.2018 2. DPN Dated 26.07.2018 Annexure - 7 Dated **01.08.2018** Anneyure - 5 Dated 27 07 2018 5.Annexure - 19 Dated **27.07.2018**

at Virar West. fortgaged Assets :- Residential Flat No. 704, 7th Floor, Building No. 2, Type AB4, Agan festyle, Avenue B-1, Global city Town ship, Virar West, Taluka & District Palghar, PIN - 401303 espite repeated requests calling upon you to pay the amounts together with interest; all o ou and each of you who are jointly and severally liable have failed and committed default in

29.01.2023 in accordance with directions/guidelines relating to asset classificati eserve Bank of India. The outstanding dues payable by you as on 13.02.2023 amounts to Rs. 25,37,751.00 (Rupee wenty Five Lakh Thirty Seven Thousands Seven Hundred Fifty One Only) and the sai

paving the amount due. The loan account has been classified as Non Performing Asset sinc

ount carries further interest at the agreed rate from 14.02.2023 till date of repayment.
term Borrower under the Securitization and Reconstruction of Financial Assets and inforcement of Security Interest Act 2002 means any person who has been granted financial istance by Bank or who has given any guarantee or created any mortgage / created charg security for the said financial assistance granted by the Bank. refore, all of you and each of you are hereby called upon to pay the amount due as on da

- Rs. 25,37,751.00 (Rupees Twenty Five Lakh Thirty Seven Thousands Seven Hundre ifty One Only) together with interest from this date till date of payment within 60 days from the ate of this notice issued under Sec.13(2) failing which Bank will be constrained to exercise i ghts of enforcement of security interest without any further reference to you under the said Ac you fail to discharge your liabilities in full within 60 days from the date of this notice, Bank shal e exercising its enforcement rights under Sec 13 (4) of the Act as against the secured assi en in the schedule hereunder

On the expiry of 60 days from the date of this notice and on your failure to comply with the mand, Bank shall take necessary steps to take possession for exercising its rights under the Act lease note that as per the provisions of Sec. 13 (13) of the Act no transfer of the secured asse given in the schedule hereunder) by way of sale, lease or otherwise, shall be made after th late of this notice without the prior written consent of the bank.

We draw attention to the provision of the Section 13(8) of the SARFAESI Act and Rules frame re under which deals with your rights of redemption over the securities' eedless to mention that this Notice is addressed to you without prejudice to any other remed vailable to the Bank. Please note that this notice is issued without prejudice to Bank's rig

proceed with the proceedings presently pending before DRT/RO of DRT/DRAT/Court an ceed with the execution of order/decree obtained/to be obtained. ease note that the Bank reserves its right to call upon you to repay the liabilities that may rise under the outstanding bills discounted. Bank guarantees and letters of credit issued an

stablished on your behalf as well as other contingent liabilities We draw attention to the provisions of Section 13(8) of the SARFAESI Act and the Rule ramed there under which deals with your rights of redemption over the securities"

The Undersigned is a duly Authorized Officer of the Bank to issue this Notice and exerc

wers under Section 13 aforesaid. **SCHEDULE**

he specific details of the assets in which security interest is created are enumerated hereunde Mortgaged Assets :- Residential Flat No.704, 7th Floor, Building No. 2, Type AB4, Agarwa Lifestyle, Avenue B-1, Global city Town ship, Virar West, Taluka & District Palghar, PIN-401303 Sounded By: North: Building No.1 of Agarwal Lifestyle, South: Sumit Greendale, East venue C-3, West : Sumit Greendale Yours faithfull

Authorised Officer, Indian Bank

PUBLIC NOTICE

Notice is hereby given that **Mr. Sushil Kumar Nambiar**, a member of the Star Residency Bldg. J & K Co-op. Housing Society Ltd. Evershine City, Po: Vasai – East, Dist. Palghar, Pin 401208 (M.H.), is the rightfu owner of Flat No. J-202, situated in 'J' Wing of the Society's Building, expired on 1st Januar 2022 without making any nomination for his 100% share in respect of the said flat... The Society hereby invites claims of

objections from the heir or heirs or othe claimant or claimants or objector o objectors to the transfer of the said share and interest of the deceased members in the capital / property of the society within a period on 15(Fifteen) days from the publication of this notice, with copies of such documents and other proofs in suppor of his / her / their claims / objections fo transfer of shares and interest of the deceased member in the capital property of the society. If, no claims / objections are received within the period prescribed above the society shall be free to deal with the shares and interest of the deceased member in the capital / property of the society in such manner as is provided unde the bye-laws of the society.

Dated on this 11th Day of February 2023 a

For and on behalf of the Star Residency Bldg. J & K Co-op. Hsg. Soc. Ltd.

Hon. Secretary For Star Residency Bldg.
J & K Co-op. Hsg. Soc. Ltd. Chairman Secretary

NOTICE

NOTICE is hereby given that certificate for 78 shares of of ULTRATECH CEMENT LIMITED bearing Dist. Nos. 036226844 TO 036226921, Share Cert No. 00139054 TO 00139055, under Folio No. 80310137, standing in the name(s) of KERSI P. BHESANIA AND SONOBER K. BHESANIA have been lost or misplaced and the undersigned has applied to the Company t issue duplicate certificates for the said shares

Any person(s) in possession of the said share certificates or having any claim to the said shares should notify to and lodge such claims with the Share depl of the Company at B Wing, Ahura Centre, 2nd Floor, Mahakali Caves Road Andheri East, Mumbai, Maharashtra, 400093 within **21 days** from the date o publication of this Notice after which period no claims will be entertained an the Company will proceed to issue duplicate share certificates Place: Mumbai Date: 16.02.2023

IN THE CITY CIVIL COURT AT DINDOSHI (BORIVALI DIVISION) SUIT NO. 986 OF 2020

UNION BANK (E-ANDHRA BANK) A Corporate Body having its Head Office at Dr. Pattabhi Bhavan 5-9-11, Saifabad, Hyderabad 500 004 and a Branch Office at Carter Road No. 5 Main Kasturba Road, Borivali East, Mumbai- 400066 Through Mr. Krishna Kumar (Manager)

. M/s. Vatsal Art (Proprietor Kamlesh Ramesh Sarviya), Having Office at Room No. 2, Siddhi Vinayak Society, Kasturba Road No.5, Dattapada , Raidongari, Borivali East, Mumbai - 400066. . Kamlesh Ramesh Sarviya, Age: Not known, Occ: Business Having office at Room No. 2 Siddhi Vinayak Society, Kasturba Road No.5, Dattapada ,Raidongari, Boriwali East

TAKE NOTICE that this Hon'ble Court will be moved before His Honour Judge Shri A.V. DHULDHULE presiding in Court Room No. 5 on 20th day of February, 2023 at 11.00 a.m. in

the forenoon by the abovenamed Plaintiffs for the following reliefs:a) That the Defendant be ordered and decreed to pay to the Plaintiffs a sum of **Rs. 2,58,984/-** as per the particulars of claim, more particularly as set out in **Exhibit E** hereto, with accrued interest @ 12 % p.a. (present rate) and which shall be compounded with monthly rests, from the date of filing of the suit, till the full and final payment or realisation; b) Cost of the suit may please be provided for;

For such other and further reliefs as the nature and circumstances of the case may require Dated this 9th day of February, 2023

M/s. M. V. KINI & Co. (Advocates for the Plaintiffs)
Kini House, 261/263, D.N. Road, Fort, Mumbai - 400 001. Tel: 022 2261 2527/28/29, Fax No.022 2261 2530 nail: bombay@mvkini&co

Versus



UNITY SMALL FINANCE BANK LIMITED
Registered office at Basant Lok, Vasant Vihar ,New Delhi-110057

Name of the Borrower/ Date of Demand

(For Immovable Property) (Under Rule 8 (1) of the Security Interest (Enforcement) Rules, 2002) Whereas the undersigned being the authorized officer of **Unity Small Finance Bank Limited**, having its Registered office at Basant Lok, Vasant Vihar, New Delhi, India - 110057 and Corporate office at 5th Floor, Centrum House, Vidyanagari Marg, Kalina, Santacruz (F), Mumbai 400 098, under Securitisation and Reconstruction of Financial Assets and Enroment of Security Interest Act, 2002 (54 of 2002), and in exercise of powers conferred under Section 13 (12) read with Rule 3 of the Security Interest (Enforcement) Rules, 2002 issued Demand Notice dated mentioned hereunder calling upon the following Borrower(s)/ coborrower(s)/ mortgagor(s)/ guarantor(s) to repay the amount mentioned in the notice being also mentioned hereunder within 60 days from the date of receipt of the said notice.

The following Borrower(s)/ co-borrower(s)/ mortgagor(s)/ guarantor(s) having failed to repay the amount, notice is hereby given to

the following Borrower(s)/ co-borrower(s)/ mortgagor(s)/ guarantor(s) and the public in general that undersigned has taken possession of the properties described herein below in exercise of powers conferred on him under sub section (4) of section 13 of the Act read with Rule 8 of the Security Interest (Enforcement) Rules, 2002 on the date mentioned hereunder:

Sr.	Co-Borrowers/ Guarantors & Loan Account Number	Notice and Outstanding	Description of the Immovable Property	Possession Type of
1.		19.11.2022 Rs. 31,33,956.38 (Rupees Thirty One Lakh Thirty Three Thousand Nine Hundred Fifty Six and Paise Thirty Eight Only)	Flat No 401, 4th Floor, K Wing, Shree Sai Samruddhi Co-Operative Housing Society Ltd., Yashraaj Park, Survey No 58/1,2,3,4,6,59/2,3,4,5,6 and 125/2, Village Kasarvadavalli, Ghodbunder Road, Thane West, Maharashtra - 400615; admeasuring 725 Sq Ft i.e. 67.35 Sq Mtrs Built Up area owned by Mrs Prachi Prasad Amberkar and Mr Prasad Rameshwar Amberkar. The Property is bounded by: On or towards the East: Kasar Vadavali Village Road, On or towards the West: S No 58, H No. 3, On or towards the North: Kasar Vadavali Village Road.	10.02.2023 Symbolic Possession
2.	a) Mr. Ramswarup Babulal Barun (Borrower/Mortgagor) b) Mrs. Sheetal Ramswarup Barun (Guarantor) Loan Account Number: 037331000000001 Loan Account Number: 037305100000003	25.08.2022 Rs. 30,98,325.62 (Rs. Thirly Lakhs Ninety Eight Thousand Three Hundred Twenty Five & Paise Sixty Two Only) Rs. 7,97,782.00 (Rs. Seven Lakhs Ninety Seven Thousand Seven Hundred Eighty Two Only)	All that part and parcel of the property bearing Flat No.603, Building A, Gomi Avenue Co-op Housing Society Ltd., Survey No.22, Hissa 3(P), Sahakar Nagar, Pokhran Road I, J K Gram, Village Majiwade, Thane West, Taluka & District-Thane, Maharashtra - 400601; admeasuring 448.00 Sq fts Carpet area Owned by Mr. Ramswarup Babulal Barun. The Piot on which building is situated as bounded by: On or towards East: Proposed Hotel On or towards West: Milan Hills Building On or towards South: Open Plot.	10.02.2023 Symbolic Possession
3.	a) Mr Gurcharan Singh Malkit Singh Bachu (Borrower/Mortgagor) b) Mrs Silindarkaur Gurcharan SinghBachu (Co-Borrower/Mortgagor) Loan Account Number: 005301100000613	27.09.2022 Rs. 8,13,686.54 (Rupees Eight Lakh Thirteen Thousand Six Hundred Eighty Six and Paise Fifty Four Only)	Land Bearing, Block No 34D, CTS No. 55/2, Village - Nahur, Mulund Colony, Mulund West, Taluka - Kurla, Mumbai, Maharashtra - 400082, Along With Residential Tenement Bearing Room No. D, Old B.R.No.34 and Construction Thereon admeasuring 10.5 Square Meter Built Up Area Owned By Mr Gurcharan Singh Bachu and Mrs Silindar Kaur Bachu. The Land Is Bounded By: East: Block No. 9, West:Old Bk. No. 34/C, North:Mun. Ground, South: Old Bk. No. 34/F	10.02.2023 Symbolic Possession
4.	a) Ramesh Rajaram Gurav (Borrower / Mortgagor) b) Mrs Riya Ramesh Gurav (Borrower / Mortgagor) Loan Account Number: 00733100000005 Loan Account Number: 007305100000028	01.12.2022 Rs. 23,48,093.55 (Rupees Twenty Three Lakh Fourty Eight Thousand Ninety Three and Paise Fifty Five Only) Rs. 12,31,346.00 (Rupees Twelve Lakh Thirty One Thousand Three Hundred Fourty Six Only)	All that part and parcel of the property bearing Flat No. 1902, 19th Floor, D Wing, Dreams II Building 1, CTS No.642, 642/1, to 642/29 and CTS No. 654 of Village Kanjur and CTS No. 654 of Village Kanjur and CTS No. 426 of Village Bhandup Behind Dreams Mall, Station Road, Taluka Kuria, Bhandup West - 400078 admeasusing 50.07 Sq. Mtts. Carpet area owned by Mr Ramesh Rajaram Gurav and Mrs Riya Rajaram Gurav. The Residential Property is bounded by. On or towards North: Partly by playground Primary School, Secondary School Reservation, avout R of Ground and 18.03 meter D P / Internal Access Road. On or towards Sauth: Partly by Layout Retail market reservation and partly by land bearing CTS No.640. On or towards East: Partly by Land bearing CTS No.640. On or towards East: Partly by Land bearing CTS No.641, 642A, 642B and partly by Property of Central Railway and pertly by Bhandup Village. On or towards West: Partly by 18.3 mtr, wide Internal Layout Access Road	10.02.2023 Symbolic Possession
5.	a) Mr Bharat Amarnath Sharma (Borrower / Mortgagor) b) Mrs Bharati Bharat Sharma (Guarantor) c) Mr Chandan Amarnath Sharma (Guarantor/Mortgagor) d) Mrs Pushpa Amarnath Sharma (Guarantor / Mortgagor) Loan Account Number: 002301100000151	04.08.2021 Rs.30,04,353.05 (Rupees Thirty Lakh Four Thousand Three Hundred Fifty Three and Paise Five Only)	All that part and parcel of the property bearing (a) Flat No 1002, A Wing, Eden Garden Towner CHS Ltd., Survey No 62, Hissa No 1(part), Survey No 65, Near R K Studio, Panjirapole Sion, Trombay Road Deonar, Mumbai - 400071 admeasuring 425 Sq ft carpet area, owned by Mr. Bharat Amarnath Sharma (b) Flat No 1003, A Wing, Eden Garden Tower CHS Ltd., Survey No 62, Hissa No 1(part), Survey No 65, Near R K Studio, Panjirapole Sion, Trombay Road Deonar, Mumbai - 400071 admeasuring 425 Sq ft carpet area; owned by Mr.Chandan Amarnath Sharma and Ms Pushpa Amarnath Sharma.	10.02.2023 Symbolic Possession
the int	e property shall be subject t	o the Charge of Unity Sm r's attention is invited to p	hereby cautioned not to deal with the property and any deal all Finance Bank Limited for an amount mentioned herein a provisions of sub-section (8) of section 13 of the Act, in resp (Authorise	above and ect of time



ENERGY DEVELOPMENT COMPANY LIMITED

CIN - L85110KA1995PLC017003

Regd. Office: Village - Hulugunda, Taluka - Somawarpet, Dist - Kodagu, Karnataka - 571233

E-mail:edclcal@edclgroup.com; Website: www.edclgroup.com

Extract of the Unaudited Standalone and Consolidated Financial Results for the quarter and nine months ended 31-12-2022 (in lakhs, except otherwise stated)

available, to redeem the secured assets.

Date: 10.02.2023 Place: Thane & Mumbai

l.,			Standalone							Consolidated					
SI. No	Particulars		Quarter ende	d	Nine mon	ths ended	Year ended	(Quarter ended	d	Nine mon	ths ended	Year ended		
ı		31-12-2022	30-09-2022	31-12-2021	31-12-2022	31-12-2021	31-03-2022	31-12-2022	30-09-2022	31-12-2021	31-12-2022	31-12-2021	31-03-2022		
		(Unaudited)	(Unaudited)	(Unaudited)		(Unaudited)					(Unaudited)				
1	Total income from operations	348.24	820.01	376.27	1,248.27	1,215.92	1,293.87	964.26	1,669.17	1,154.28	3,389.32	3,798.33	4,298.32		
2	Profit / (loss) for the period / year before tax	50.70	524.85	191.71	386.38	559.12	294.91	104.39	749.06	248.04	884.03	966.24	560.54		
3	Profit / (loss) for the period / year after tax	54.74	528.89	154.55	399.09	516.18	299.53	124.43	769.13	264.66	947.54	1,022.57	723.44		
4	Total comprehensive income for the period / year [comprising														
l	profit / (loss) for the period / year after tax and other														
	comprehensive income for the period / year, net of tax]	57.97	532.12	157.04	408.78	523.65	312.44	127.98	772.67	267.33	958.17	1,030.56	737.62		
5	Paid up Equity share capital (Face value of Rs. 10 each)	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00		
6	Other equity						11,581.97						5,078.22		
7	Earnings per share (Face value of Rs. 10 each)														
	Basic (Rs.)	0.12	1.11	0.33	0.84	1.09	0.63	0.26	1.62	0.56	1.99	2.15	1.52		
	Diluted (Rs.)	0.12	1.11	0.33	0.84	1.09	0.63	0.26	1.62	0.56	1.99	2.15	1.52		

Notes:

The unaudited standalone and consolidated financial results of the Company for the quarter and nine months ended 31-12-2022 have been reviewed by the Audit Committee and thereafter approved by the Board of Directors in their respective meetings held on 14-02-2023. The Statutory Auditors have carried out limited review of the above unaudited financial results for the quarter and nine months ended 31-12-2022.

2 The above is an extract of the detailed format of Unaudited Financial Results for the quarter and nine months ended 31-12-2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 (as amended from time to time). The full format of the Unaudited Financial Results for the quarter and nine months ended 31-12-2022 are available on the Stock Exchange websites (www.nseindia.com) and (www.bseindia.com) and on the Company's website (www.edclgroup.com)

> FOR AND ON BEHALF OF THE BOARD OF DIRECTORS OF ENERGY DEVELOPMENT COMPANY LIMITED PANKAJA KUMARI SINGH (DIRECTOR)



Place : New Delhi

Date: 14.02.2023

Uniparts India Limited

CIN: L74899DL1994PLC061753

Registered Office Address: Gripwel House, Block-5, LSC, C 6 & 7, Vasant Kunj, New Delhi-110 070 Corporate Office Address: 1st Floor, B 208, A1 & A2, Phase-II, Noida-201305, (U.P.), India, Tel: +91 120 4581400 E-mail: compliance.officer@unipartsgroup.com, website: www.unipartsgroup.com

Extract of Unaudited Standalone and Unaudited Consolidated financial results for the quarter and Nine months ended 31st Dec 2022

(INR in Millions) Concolidated **Particulars** Standalone **Quarter Ended** Nine Months Ended Year Ended Quarter Ended Nine Months Ended Year Ended 31-12-2022 31-12-2021 31-12-2022 31-12-2021 31-03-2022 31-12-2022 31-12-2021 31-12-2022 31-12-2021 31-03-2022 Unaudited Unaudited Unaudited **Audited Audited** Unaudited Unaudited Unaudited **Audited** Audited Total Income from operations 2.357.23 2.436.54 7.132.15 6.569.44 8.826.25 3.311.81 3.025.24 10.377.85 8.808.92 12.274.24 Net Profit/(Loss) for the period (Before Tax, Exceptional 411.38 372.91 1,229.96 2,087.97 1,699.54 2,293.16 962.98 1.489.69 737.96 585.00 and/or Extraordinary Items) Net Profit/(Loss) for the period before Tax (After Exceptional 411.38 372.91 1,229.96 962.98 1,489.69 737.96 585.00 2,087.97 1.699.54 2,293.16 and/or Extraordinary Items) Net Profit/(Loss) for the period after tax (After Exceptional 300.26 280.52 951.70 732.42 1.212.64 563.09 439.18 1,595.82 1.234.68 1,687.80 and/or Extraordinary Items) 490.34 424.98 1,435.08 1,653.83 Total Comprehensive income for the period 290.52 284.16 886.16 726.09 1,198.09 1,218.22 Paid-up Equity Share Capital (face value of Rs. 10 per share) 446.20 446 20 446.20 446 20 446 20 446 20 446 20 446 20 446.20 446 20 3.583.48 6.406.17 Reserve exluding Revaluation Reserves as at Balance Sheet date EARNINGS PER EQUITY SHARE OF FACE VALUE OF Rs. 10 EACH Basic (In Rs.) 6.77 5.44 21.51 16.60 27.43 12.71 9.88 36.07 27.99 38.17 Diluted (In Rs.) 6.65 5.32 21.09 16.23 26.87 12.48 9.66 35.36 27.36 37.40

Note:

Place: Gurugram

Date: February 14, 2023

The above is an extract of the detailed format of Statement of Standalone and Consolidated Financials Results filed with the Stock Exchange under Regulation 33 of the SEBI (Listing Obligations and Disclosure Requirements) Regulation, 2015. The detailed financial result and this extract were reviewed and recommended by the Audit committee and approved by the Board of Directors of the company at their respective meeting held on February 14, 2023. The full format of Statement of the Standalone and Consolidated Financial Results are available on the company's webside (https://www.unipartsgroup.com) and on the webside of the National Stock Exchange of India Limited (www.nseindia.com) and BSE Limited (www.bseindia.com)

The Standalone and Consolidated Financial Results, for the Quarter ended December 31, 2022 and Nine month ended December 31, 2022 have been limited reviewed by the auditors. The auditores have expressed an unmodified opinion on the limited review. The Standalone and Consolidated Financial Results for the year/period ended 31st March 2022 and 31st Dec 2021 have been audited by the auditors. The auditors have expressed an unmortified oninion on the audited financial results. The Company operates primarily in the business of manufacturing of Linkage Parts and Components for Off-Highway Vehicles. Chief Operating Decision Maker (CODM), evaluates the company's performance, based on the analysis

of the various performance indicators of the company, the Chief Operating Decision Maker (CODM) has decided that there is no reportable segment for the Company. The Board of Directors of the company has considered and declared interim dividend of Rs. 8.25 (Rupees Eight and twenty five paisa only) per share i.e. @ 82.50% on face value of per equity share of Rs. 10/- (Rupees Ten only)

each, fully paid up, during the guarter and period ended December 31, 2022 in its meeting held on February 14, 2023.

FOR AND ON BEHALF OF THE BOARD **GURDEEP SONI**

Chairman & Managing Director DIN:00011478



Sedfleod Spines

96.54

-73.89

-73.89

-25,9

31-12-2022

ರ್ವಹಣೆಗಳಿಂದ (ನಿವ್ವಳ) ಒಟ್ಟು ಅವಾದ

(ಕರಿಗೆ ಮುನ್ನ ಮತ್ತು ವಿನಾಯಕಿಯ ಜಟಂಗಳು #)

SOnsh ನಿವ್ವತ ಕಾಧ /(ನವು)

ಕೆಂಗೆ ಮೊದಲು ಅವಧಿಯಲ್ಲಾದೆ ನಿಮ್ಮ

ತರಿಗೆ ನಂತರ ಅವಧಿಯಲ್ಲಾದ ನಿವ್ಯಳ ಲಾಭ /(ನಪ್ಪ) (ವಿನಾಯತಿಯ ಮತ್ತು

ಆವಧಿ [ಒಳಗೊಂಡಿದುವ ಲಾಭ/

5 (ನಪ್ಪ) ಅವಧಿಗೆ (ತೆರಿಗೆ ಸಂತರ) ಮತ್ತು

ವಿಶೇಷ ಐಟಂಗಳ ನಂತರ #)

ಇತರೆ ಸಮಗ ಆದಾಯ

ಈಕ್ರಿಟಿ ಹೇರು ಬಂಡವಾಳ ಪಾಡತಿ

ಪ್ರತಿ ಪೇರಿಗೆ ಗಳಕೆಗಳು (ಮುಂದುವರಿಯಲು ಮತ್ತು s@isirknost excutorisidelinko) -

(doct right)

i. absorded:

ಒಟ್ಟು ಸರುಗ್ರ ಆರಾಯ

ಐಟಿಂಗಳ ನಂತರ#)

ಲಾಧ /(ನಪ್ಪ) (ವಿನಾಯಕಿಯ ಮತ್ತು ಏಶೇಷ

BETOME THE DESTRICT CONSUMED DESPUTES REDRESSAL COMMISSION BANGALONE URBAR AT BANGALONE Execution No. 18/156 & 18/157 In CC No. 899/2017 & 885/2017 BETWEEN Decree Holder: SRI CHATTANYA RAM KAIKINE

Judgment Debtor: TES CONSTRUCTIONS PVT LTD

to appear in this commission in person or by pleaster on 04th day of March 2023 at 10,300 Clack to a reseer the same, falling which the petition will be heard and determined ex-

edition will be heard and sentence of a size. Size of the commission to 14th day of february 2023.

By order of the Commission, Assistant legislater-cust hast Administrative Officer Dist. Commission Registrative Officer Commission, Bengalaru urban District

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳ

ಆಗಿರುತ್ತವೆಯೇ ಹೊರತು ಪತ್ರಿಕೆಯ

N THE COURT OF THE ADDITIONAL SENIOR
CIVIL JUDGE & LIMERCAT: MAGADR
O.S. No. 348(78)22
LARVITHE 5-61. Months. K. N
FERMONT: 5r. Nagesh. K. S
NOTICE/SUMMONS TO THE DEFENDANT
1. Nagesh. K. S. 5/0 Late Somerajesah, Age

CHANGE OF NAME

I, NATARAJU.S, S/o. Shiva Shanthappa, age 35 years, residing at Kiragasuru Village,

CHANGE OF NAME

T, SHARANAVVA, W/o Nagappa. S, aged about 33 years, (Date of Birth-11.11.1990), residing at # 466, B Block, 6th Nain, 11th Cross, BDA Layout, new Lingarsigaporam, VTC BANSALORE North, PO St. Thomas Town, Sub District, Bengaluru, State Karnataka Pin Code: 560 D8H, have changed my name from SHARANAMMA to SHABANAWAVA, vide ardinate dated.

ವಿಶ್ವಾಸಾರ್ಹವಾದವು. ಆದರೆ ಅದರಲ್ಲಿ ಪ್ರತಿಹಾದಿಕವಾದ ವಸ್ತು, ವಿಷಯ ವಿಚಾರಗಳು ಜಾಫೀರಾಖವಾರರ ಅಭಿಪ್ರಾಯ

-ಜಾಹೀರಾತು ವ್ಯವಸ್ಥಾಪಕರು

don of this like ble court on 9.2.2023 with of this like ble court.

SCHEDULE of this like ble court.

SCHEDULE of this like ble like ble

Madapura Post, Chamari Taluk and District, today at Bengaluru, have changed my MOKSHA, N RAJ to TANISHKA

ಸಾವಿಕೆ ಆಧಾರ ಮಧ್ಯ ಸಂಪರ್ಧಿಸಲು ಕೊಂಡಿ. ಕ್ಷೇಮಾನಿ ಎಗ್ಗೆ ಅಪ್ಪು ಪರೀರರು ಸಂ.381, ಕಿನೇ ಅವರತ್ತೆ, ಮಹಾಲಕ್ಷ್ಮ ಬೇಡಿನ್, ದರ್ಶಭಾವ-ಕೀಪರಕ್ಕ

CHANGE OF NAME

I. EUSOPEYAS PRITHVI. Aged about

ಸಾರ್ವಜನಿತ ಪ್ರತಬಡೆ

TOTAL THE STATE OF THE STATE OF

53 years, 5/o, D. Swaminathan, R/at No. GF-02, Emerald Elite Apartment, 2nd Cross, Charles Champbel Road, Cox Town, Bengaluru - 560 005, do girlide hereby declare that I have changed my name from EUSERIES PRITHY to EUSOPEYAS PRITHVI vide affidavit dated 14.02.2023 sworn to before V. Srinivasa Reddy, Advocate & Notary, Govt. of India, Bengaluru.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮನಂತರನ ಕರ್ಮನ ರಕ್ಷ ನೇಗಾನ:-22

Hosty: #_eroscines(cdo)/scin4r4/4099/2022-2

Demost 15-02-2023

ಪ್ರತಿಕೆಟರೆ ಪ್ರತಿಕೆಟರೆ ಪರಣಗಳೂರು ಕೃಷಿ ಉತ್ಪಕ್ಷ ಮಾರುಕಟ್ಟೆ ಕಾರಿತ, ನಾಡುವರ ಅದು ಮಾಡುತ್ತೆ ಪ್ರತಾರವಾಗಿ ಪ್ರಾತಂಣ ಮೊದಲು ಮಾಡುತ್ತಿರುವ ಮತ್ತು ರೈತರಾಂಧಿದರು, ಹೆಗೆ ಕಾರ್ಯಕರ್ತರುವ ಮತ್ತು ರೈತರಾಂಧಿದರು, ಹೆಗೆ ಕಾರ್ಯಕರ್ತರುವ ಮತ್ತು ಕಿರಿತ್ತು ಶ್ರೇಷರ್, ಹೆರುವಾಡಿಸುವುದೇಕೆಂದರು, ಇದೆ ಮಾಡುತ್ತರುವ ಕುರಾಣವಾಗಿತ್ತ ಮತ್ತು 122, ಎ-ರ್ಜ್ಯಕ್, ವಾಹಗಡವರು ಕುರ್ಮವಾಗಿತ್ತು, ಮಾರು ಮತ್ತೆಯುವ ಮಾಲೀಕ್ ತೊಂದು ಮಾಡುವರನ್ನು ಪಾರ್ಯವಾಗಿತ್ತು, ಮಾಡುವರುವ ಕ್ಷಿತ್ತರುವಾಗಿತ್ತು, ಮಾರು ಮತ್ತೆಯುವ ಮೇಲೇ ತೊಂದರ ಪರುಪ್ರವರಿಯ ಪ್ರಾತಾಗಿ ಅಭಿಕ್ಕಾಗಿತ್ತರುವ ಮತ್ತುವಾಗಿತ್ತು ಪಾರ್ಯ ಅಭಿಕ್ಕಾಗಿತ್ತರುವ ಮತ್ತುವಾಗಿತ್ತು ಪಾರ್ಯ ಅಭಿಕ್ಕಾಗಿತ್ತರುವ ಮತ್ತುವಾಗಿತ್ತು ಪ್ರಾತ್ತರುವ ಅಭಿಕ್ಕಾಗಿತ್ತರುವ ಮತ್ತುವಾಗಿತ್ತು ಪ್ರಾತ್ತರುವ ಆರಂಭ ತೊಂದರ ಪರುಪ್ರವರಿಯ ಪ್ರತ್ಯಾತ್ತರುವ ಆರಂಭಿಸಿದ್ದರುವ ಆರಂಭಿಸಿದ್ದರುವ ಅಮಾರು ಕ್ಷಿತ್ತರುವ ಪ್ರತ್ಯವಾಗಿತ್ತರುವ ಮಾಡುವರುವರುವ ಅಮಾರು ಕ್ಷಿತ್ತರುವ ಪ್ರತ್ಯವಾಗಿತ್ತರುವ ಪ್ರಕ್ಷಣೆಯು ಮನವಿತ್ತಿಯಲ್ಲಿ ಪ್ರಕಟ್ಟಾಗಿತ್ತರುವ ಪ್ರತ್ಯಕ್ಷಕ್ಕೆ ಮತ್ತುವ ಪ್ರಕ್ಷಣೆಗಳನ್ನು ಪ್ರಕಟ್ಟಿಯ ಮಾಡುವಾಗಿತ್ತರುವ ಪ್ರಕ್ಷಣೆಯು ಮನವಿತ್ತಿಯಲ್ಲಿ ಪ್ರಗತ್ನರುವ ಮಾಡುವಾಗಿತ್ತರುವ ಪ್ರಕ್ಷಣೆಯು ಮನವಿತ್ತಿಯಲ್ಲಿ ಪ್ರಗತ್ನರುವ ಮಾಡುವಾಗಿತ್ತರುವ ಪ್ರಕ್ಷಣೆಯು ಮನವಿತ್ತಿಯಲ್ಲಿ ಪ್ರಕಟ್ಟಿಯ ಮಾಡುವಾಗಿತ್ತರುವ ಪ್ರತ್ಯಕ್ಷಕ್ಕೆ ಮಾಡುವಾಗಿತ್ತರುವ ಮತ್ತು ಮಾಡುವಾಗಿತ್ತದು ಪ್ರಕ್ಷಣೆಯ ಪ್ರಕಟ್ಟಿಯು ಮನವಿತ್ತಿಯಲ್ಲಿ ಪ್ರಕಟ್ಟಿಯ ಮಾಡುವಾಗಿತ್ತರದು ಪ್ರಕ್ಷಣೆಯ ಪ್ರಕಟ್ಟಿಯ ಮಾಡುವಾಗಿತ್ತದು ಪ್ರಕ್ಷಣೆಗೆ ಮತ್ತು ಮಾಡುವಾಗಿತ್ತದು ಪ್ರಕ್ಷಣೆಗೆ ಪ್ರಕ್ಷಣೆ ಪ್ರಕ್ಷಣೆಗೆ ಮತ್ತು ಮಾಡುವಾಗಿತ್ತದೆ ಮತ್ತು ಪ್ರಕ್ಷಣೆಗೆ ಪ್ರ ಕೃಷಿ ಉತ್ಪಕ್ಷ ಮಾರುತಕ್ಕೆ ಸಮಿತಿ, ಯಾನಂತಮರ, ವೆಂಗಳೂರು ಜನರಿಗೆ ಸಲ್ಲಿಸಲು ತಿಳಿಸಲಾಗಿದೆ ಮತ್ತು ನೀರಿತ ಅವಧಿ ಮುಗಿದ ಮತ್ತು ಬರುವ ಆ್ರೀಪರ್ಗಳನ್ನು ಕರಗಣಿಸಲಾಗುವುದಿಲ್ಲವೆಂದು ಈ

alle/- moderathr

smrile deer

ಕಾರ್ಯನಿರ್ವಾಹಕ ಇಂಜನೀಯರರು,

ಲೋಕೋಪಯೋಗಿ ಇಲಾಖೆ ವಿಭಾಗ, ಹಾವೇರಿ

ಕಥೇರಿ ಗುತ್ತಿಗೆ ಪ್ರಕಟಣೆ ಸಂ.033/ಎಐ/ಗುತ್ತಿಗೆ/4059-ಎಸ್ಸಾಪಿ-ಟಎಸ್ಪ್/2022

ಂಡೆಂಚ್ ಸಂಖ್ಯೆ 164672 ಮತ್ತು 164195ರ ಕಾಮಗಾರಿಗಳಿಗೆ ಗುತ್ತಿಗೆ ಪ್ರಕಟಣೆಯನ

ೀಡಲಾಗಿದ್ದು, ಇ-ಪ್ರಕ್ಕೂರ್ ಮೆಂಚ್ ಮೂಲಕ ಗುತ್ತಿಗೆ ಪತ್ರಗಳನ್ನು ಸಲ್ಲಿಸುವ ಕೊನೆಯ

ರ್ಣಂಕ : 28-02-2023 (ಮಧ್ಯಾಪ್ನ 4.00 ಗಂಟೆಯವರೆಗೆ ಮಾತ್ರ) ವನ್ನು

ುಗವಿಪಡಿಸಲಾಗಿರುತ್ತದೆ. ಹೆಚ್ಚಿನ ವಿವರಗಳಗಾಗಿ ಹಾಗೂ ಬದಲಾವಣೆಗಳವುಲ್ಲಿ ಇಲಾಖೆಯ

ವೆದ್ ಸೈಟ್ http://www.eproc.kamataka.gov.in ಮೃ ಸಂಪರ್ಕಿಸಲು ಕೋರಲಾಗಿದೆ.

ಕ್ಕೂರೋ ಕಚಿತರಕ

Karnataka Chalanach

ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಸಂಕೀರ್ಣ, ನಂ. 20/ಎ,

ನಂದಿನಿ ಲೇಔಟ್, ಬೆಂಗಳೂರು-560096. ದೂರವಾಣಿ: 080-23493410

ಂಬ್ಲೆ: ಕಚಲ/14ರೇ ಬೆಂ.ಅಂ.ಚ/ಸ್ಕರಣಿಕೆ/ಇ-ಟೆಂಡರ್/21/2022-23 ದಿನಾಂಕ: 15.02.2023

ಇ-ಟೆಂಡರ್ ಅದಿಸೂಚನೆ

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸ್ಥರಣಿಕೆ ಹಾಗೂ ಡೆಲಿಗೇಟ್ ಬ್ಯಾಗ್ ಗಳನ್ನು ಸಿದ್ಧಪಡಿಸುವ ಕೆಲಸಗಳಿಗೆ ಇ-ಟೆಂಡರ್ ಪ್ರಕಟಣೆ

4ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸ್ಮರಣಿಕೆ ಹಾಗೂ

ಡೆಲಿಗೇಟ್ ಬ್ಯಾಗ್ ಗಳನ್ನು ಸಿದ್ಧಪಡಿಸುವ ಕೆಲಸಗಳಿಗೆ ತಗುಲುವ ವೆಚ್ಚದ

ಕುರಿತಂತೆ ಇ-ಇಲಾಖೆಯ ಇ-ಪ್ರೊಕ್ಯೂರ್ಮೆಂಟ್ ನಲ್ಲಿ ಹೆಸರನು

ನೋಂದಾಯಿಸಿ ಕೊಂಡಿರುವ ಅರ್ಹ ಟೆಂಡರ್ ದಾರರಿಂದ ಇ-ಟೆಂಡರನು

ಆಸಕ್ತ ಟಿಂಡರ್ರದಾರರು ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್ ಮೆಂಟ್

ವೆದ್ಸ್ರೆಡ್ http://www.eproc.karnataka.gov.in ನಲ್ಲಿ ಲಾಗಿನ್ ಆಗಿ

ದಿನಾಂಕ: 15.02.2023 ರಂದು ಮಧ್ಯಾಹ್ನ 3.00 ಗಂಟೆ ನಂತರ

ಇ-ಟೆಂಡರ್ಗಳನ್ನು ಇಎಂಡಿ ಮೊತ್ತ ರೂ. 40,000/- (ರೂ. ನಲವತ್ತು

ಸಾವಿರ) ನ್ನು ಇ-ಪೇಮೆಂಟ್ ಮೂಲಕ ದಿನಾಂಕ: 02.03.2023ರ ಸಂಚೆ

5.30 ಗಂಟೆಯೊಳಗೆ ಸಲ್ಲಿಸಬಹುದು. ಟೆಂಡರ್ನಲ್ಲಿ ಭಾಗವಹಿಸಲು ಇಚ್ಚಿಸುವ

ಟೆಂಡರ್ದಾರರು ಅರ್ಹತೆ ಷರತ್ತುಗಳ ವಿವರ ಇತ್ಯಾದಿಗಳನ್ನು

ಇ-ಪ್ರೊಕ್ಕೂರ್ಮೆಂಟ್ ವೆಬ್ಸ್ಟೆಟ್ http://www.eproc.karnataka.gov.in

ನಿಂದ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಇ-ಪ್ರೊಕ್ಕೂರ್ಮೆಂಟ್

ಪೆಲ್ಡ್ ಡೆಸ್ಕ್ ನ್ನು ದೂರವಾಣಿ ಸಂಖ್ಯೆ: +91-80-46010000 +91-80-

22631200 +91-80-68948777 ನ್ನು ಹಾಗೂ ಹೆಚ್ಚಿನ ಮಾಹಿತಿ

ವೇಕಾದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟಾರ್ ಕಚೇರಿ (080-23493410) ಯನ್ನು ಸಂಪರ್ಕಿಸಬಹುದು. ಸಹಿ/- ರಿಜಿಸ್ಟಾರ್

ಕರ್ನಾಟಕ ಸರ್ಕಾರ

 $\pi L / - (6, \sigma d d d)$

ಕಾರ್ಯನಿರ್ವಾಪಕ ಇಂಜನೀಯರರು

ರೋಕೋಪಯೋಗಿ ಇಲಾಖೆ ವಿಭಾಗ, ಹಾವೇರಿ.

mos : 13-02-2023

ಚಿತ್ರಣಕಲ

Administrated.

ರ್ಮಿಸುವ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸರ್ಮಾಟೀ ತಿರು ಸರ್ವೈ ನೀ ಮತ್ತು ಚೆಕ್ಕಿಸುವ ಬಿಟ್ಟರ್ ಮರ್ಪ್, ಬಿ ಬಿಲ್ಲಗ್ಗೆ ಕಿಗೆ ಮತ್ತು ಕಲ್ಯಕ್ಕೆ ಕನ್ನು ಮಗೆ, ಮಹಾಡ್ವ 411014 ಸರ್ಮಾಟೀ ತಿರು ಸರ್ವೈ ಸೀ ಮತ್ತು ಚೆಕ್ಕಿಸುವ 179/2-55-1, 48ರೇ ಪ್ರಕ್ಸ್ ನಿರ್ಮದ ಸರ್ವ್, ಮಹಾದ ಕರ್ನು ಪ್ರಭಾನವರ- 541091 ಸರ್ಮಾಟೀ 2ರೇ ಮತ್ತು ಯಶೋಧ ಸಂಪ್ರಕ್ಗೆ ಸಂ 1434, ಸರ್ವ್ 1711, ಶಿಷ್ಠಸಭ್ಯ ಮನಿಜ, ಎಂ ರಕ್ತ ಪಕ್ಷಿಸನ್ನವರ- 542101

ಹೇದು/ ಜವೀನಾರಾವ್ಯರ್ಭಹೇದ » ವಿಶಾಕ	RY DOLK	ವಿನಾರಕ ಮತ್ತು ಮೊತ್ತ
ನದ ಚಲ್ಲಸಭಾದ ಜ್ಞಾನಕ್ ನಾ ಕಣಚಾರ್ವವಿಪ್ರಕ್ರಾಗಳಗಳನ್ನು ಮಂದನಾಥ್ ಮರ್ (ಸಾಯಾರವ) ಮಂತ್ರವೃತ್ತಿ (ಸಹ ಕಾಂತ್ರವಾ) ಫ್ರಾಂಪ್ ಸಂಭಾರತ್ನ, ಸರಾಸ, ಚಿಕ್ಕುಸ್ಥಮನೆ, ಕೋರ್ನ-ಸಿನೆಸನೆ	क रेलो पेटिनेट बुक्टिको कोट्टो पह कारण प्राप्त कारणावा पर्दे को के राज्यात्रक हात्या, वार्च कारणावा क्षेत्रकार कारणावा कारणावा कारणावा है जा मार्टिटेट के कारणावा कारणावा कारणावा कारणावा कारणावा कार	OTHE CONTROL SHAPE CO. RANSAN (CONTROL COSC COSC CONTROL MARCO COSC COSC MARCO COSC COSC COSC COSC MARCO COSC COSC COSC COSC MARCO COSC COSC COSC COSC MARCO COSC COSC COSC COSC COSC MARCO COSC COSC COSC COSC COSC COSC MARCO COSC COSC COSC COSC COSC COSC COSC C
ನಿಯೆ ರೋಗಿಸರು, ನಿರ್ವಹಿತ್ಯಗಳು ಎಚ್.ಈವಿಧ್ಯವರ್ನೆಎರ್.2018-143 ಮೃಂದ್ ಈನಿಯ್ ಎರ್.ಆರೀಸಿಸಿತ) ನಿಮರ್ ನಿರ್ವರ (ಇಂಡಿಕರು) 50. 113, 141 ಮತ್ತು, ಗಿರುವ ಪ್ರಾರೇಶ್ ಸಿರುಮೇಶಪಟ್ಟ ರೋಗಿಸಿತು. ಮಾರ್ಚಿ- 54840	 647 20040 Eachest signs og som meg ernenne sige om RL, Ne malk nome mytter smerråner, kantionse sign, omdere steme, donstad, kantisk-9494412 	ende dagen 2023 da Skellade (comica scripta bell dagen males was said standa stang

ವಿವರಣ ಸರ್ವಿಸ್ ನೋಟಗಳಿ ಕ್ರಮ ಕೈನೊಳ್ಳಲಾರವುದು ದೇಲ್ದಂಡ ಸಾಲಸಾರದ್ದೇ ಸಮಾಲಗಾರರು ಮತ್ತು ಜಾವೀನರವಾರಿಗೆ ಈ ಮಾಲಕ ಸಂಜೆ ಮಾಡುವುದೇನೆಯವೆ ಮಾಕ ಮೊತ್ತರ ಸಾರ್ವಜನಿಕ್ಕಾಗಿ ಮಾರ್ತಿ ಸಂಪೂರ್ಣ ಮಾಡುವುದೇನೆಯವೆ ಮಾಕ ಮೊತ್ತರ ಸಾರ್ವಜನಿಕ್ಕಾಗಿ ಹಾಗು ಸಂಪೂರ್ಣವಾಗಿ ಸಾವತಿಸುವಂತೆ ಸಂಪೂರ್ಣ ಮಾಡುವುದೇನೆಯವೆ ಅಂದು ಸಂಪೂರ್ಣ ಮಾಡುವುದೇನೆಯವೆ ಅಂದು ಸಂಪೂರ್ಣ ಮಾಡುವುದೇನೆಯವೆ ಅಂದು ಸಂಪೂರ್ಣ ಮಾಡುವುದೇ ಸುತ್ತು ಸಹಾರ್ ಅವು ಬಿಡ್ಡೆ ಮತ್ತು ಅರ್ಜನೆ ಸಂಪೂರ್ಣ ಮಾಡುವುದೇ ಸಂಪೂರ್ಣ ಸಾರ್ವಜನಿಕೆ ಸುತ್ತು ಸಾರ್ವಜನಿಕೆಯುವು ಪ್ರಭಾನ ಸಾರ್ವಜನಿಕೆಯುವುದೇ ಸಂಪೂರ್ಣ ಸಾರ್ವಜನಿಕ್ಕಾಗಿ ಸುತ್ತಿ ಸ್ಥಾನಿಸುವ ಸುತ್ತಿ ಸ್ಥಾನಿಸುವ ಸಂಪೂರ್ಣ ಸಂಪೂರ್ಣ ಸ್ಥಾನಿಸುವ ಸ್ಥಾನಜನೆ ಮುಂದಿನಗಳನ್ನು ಮಾಡುವುದೇ ಪಾರ್ವಜನಿಕ್ಕಾಗೆ ಸ್ಥಾನಿಸುವ ಸ್ಥಾನಜನೆ ಮುಂದಿನಗಳನ್ನು ಮಾಡುವುದೇನವರು, ಮಾಡುವೇ ಪಾರ್ವಜನಿಕ್ಕಾಗಿ ಸ್ಥಿನಿಸುವತೆ ಕೂಡಾ ಸಂಜೆ ಮಾಡುವಾಗಿದೆ. ಇದರ ಮೇಲೆ ಬಡುವ ಪೈನ್ಯಾನ ವಿವರಣಿಕ ಸ್ಥಾನಿಸುವ ಸ್ಥಾನೀಯ ಪ್ರವರಣಗಳನ್ನು ಮುಂದಿನಗಳನ್ನು ಮಾಡುವಾಗಿದೆ. ಇದರ ಮೇಲೆ ಬಡುವ ಪೈನ್ಯಾನ ವಿವರಣಿಕ ಸ್ಥಾನಿಸುವ ಸ್ಥನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಿನಿಸುವ ಸ್ಥಿನಿಸುವ ಸ್ಥಿನಿಸುವ ಸ್ಥಾನಿಸುವ ಸ್ಥಿನಿಸುವ ಸ್ಥಿನಿಸ

mor: 16-82-2923 z/r: dondam/ 1862/1920

ಕೆಳದಿ ಶಿವಪ್ರನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಜಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ. KELADI SHVAPPA NAYAKA UNIVERSITY OF AGRICULTURAL AND HORTICULTURAL SECIENCES, SHIVAMOGGA. ಆಕ್ರಿ ಅಧಿಕಾರಿಯವರ ಕಥೇರಿ, ಮುಖ್ಯ ಅವರಣ ಅರುವಕ್ಕೆ - 577412 ಶಿವನೋಗ್ಗೆ ಜಿಲ್ಲೆ ಇ-ಮೇಲ್: eo@uahs.edu.in

ಸಂವರ್ಷ-ಕರ್ಶಿಸುತ್ತ ಮೊ

ಅಲ್ಪಾವಧಿ ಮರು ಟೆಂಡರ್ ಪ್ರಕಟಣೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ 2022-23ನೇ ಸಾಲಿನ ಕೃಷಿ ಮೇಳಕ್ಕೆ ಬಾಡಿಗೆ ಆಧಾರದ ಮೇಲೆ ಪೆಂಡಲ್, ಪ್ರದರ್ಶನ ಮಾಗಗಳು ಮತ್ತು ಇದಕ್ಕೆ ಸಂಬಂಧಿಸಿದ ಇತರೆ ಕೆಲಸಗಳನ್ನು ಮಾಡುವ ಬಗ್ಗೆ.

(ಇ-ಪ್ಲೊಕ್ಕೂ ರ್'ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಕೆಳದಿ ಶಿವವನಾಯಕ ಕೃಷಿ ಮತ್ತು ಶೋಟಗಾರಿಕೆ ವಿಶ್ವಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ 1021-13ನೇ ಸಾಲಿನ ಕೃಷಿ ಮೇಳಕ್ಕೆ ಬಾಡಿಗೆ ಅಧಾರದ ಮೇಲೆ ಪೆಂಡಲ್, ಪ್ರದರ್ಶನ ಮಾಗಗಳು ಮತ್ತು ಇದಕ್ಕೆ ಸಂಬಂಧಿಸಿದ ಇತರೆ ಕೆಲಸಗಳನ್ನು ಮಾಡಲು ಅರ್ಜ್ ಗಿತ್ರಿಗೆವಾರರು ಮತ್ತು ಬಟಿಸಿ/ಸಂಸ್ಥೆಗಾಂದ ಚಂಡರ್ ಅಪ್ಪಾಸಲಾಗಿದ್ದು, ಚೆಂಡರ್ ನೋಟಿಸಿಕೇಷರ್ ತೆಡ್ಕೂಲ್ ಹಾಗೂ ಚೆಂಡರ್ ನ ಎಪರಗಳು https://www.eproc.karnataka.gov.in ತೆರ್ವ ಕೈಟ್ ನಲ್ಲಿ ಲಭ್ಯವಿರುತ್ತದೆ. ಇ.ಎಂ.ಡಿ.ಯನ್ನು ಇ-ಪ್ರಕ್ಕೂರ್ ಮೆಂಟ್ ಫೋರ್ಟಲ್ ನಲ್ಲಿ ಇ-ಪ್ರೈಕ್ಕೂರ್ ಮಂತ್ ನಾವತಿ ಮಾದರಿಯಲ್ಲಿ ಪಂಪತಿಸಾರೇಕು. ಚೆಂಡರ್ ತೆಡ್ಕೂಲ್ ವಿಪಾಂಸಗಳು ಈ ಕೆಳಕಂಡಂತಿವೆ:

i ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ 22-02-2023 ส่องซี 4.60 ก่อเริกิ 23-02-2023 Rod 4.30 nodd ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ

ಅರ್ಥಿಕ ಏಡ್ ತೆರೆಯುವ ದಿನಾಂಕ ಮತ್ತು ಸಮಯ 24-02-2023 sixt 10.00 riosit ವಿವರಗಳನ್ನು ಕೆಳಸದಿದಾರರ ಕಲ್ಪೇರಿಯಿಂದ ಕಲ್ಪೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದು. ಟೆಂಡರ್ ದಾರರು ಇ-ಪೊಕ್ಕೂರ್ ಮೆಂಟ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಇ-ಪ್ರೊಕ್ಕೂರ್ ಮೆಂಟ್ ಪೊರ್ಬಲ್ ನಲ್ಲಿ ಭಾಗವಹಿಸಲು ಯೂಸರ್ ಐಡಿ ಮತ್ತು ಸ್ವರ್ಷ ಪಡೆದುಕೊಳಬೇಕು.

ಮತ್ತದ ವಿವರಗಳಿಗಾಗಿ ಇ-ಪೋರ್ಟರ್ ಸವಾಯವಾಗ ಸಂಖ್ಯೆ +91 804010000 ಮತ್ತು +91 8048948777 ಹಾಗೂ ಇ-ಮೇಲ್ hphelpdesk.blr@intarvo.com ನಲ್ಲಿ ಕೆಲಸದ ಎಲ್ಲಾ ವಿವರಗಳಲ್ಲೂ ಮತ್ತು ಆತ್ರಿ ಅಧಿಕಾರಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ ಸಾಗರ ಕಾಲೂಕು, ಶಿವಮೊಗ್ಗ-577413 ಇವರನ್ನು ಸಂಪರ್ಕಿಸಬಹುದು ದೂರವ

ಸಹಿ/-ಆಸ್ತಿ ಅಧಿಕಾರಿಗಳು ಕೃಷಿ ಮತ್ತು ತೋಟಗಾರಿಕೆ ಎಶ್ವವಿದ್ಯಾ ಲಯ ವಿವಮಿಗ್ಗೆ-577 225

ಮ್ಯಾಕ್ ಚಾರ್ಲ್ (ಇಂಡಿಯಾ) ಲಿಮಿಟೆಡ್

ట్ట్రాబ్లు: ఎలో551082197922లో1003620

ನೋಂದಾಯತ ಕಚೇರಿ: 1ನೇ ಮಹಡಿ, ಎಂದು ಪೊಯಂಟ್, 150 ಇನ್-ಪೆಂಟ್ರ ರಸ್ತೆ, ಬೆಂಗಳೂರು- 560001 ಪೋರ್ ನಂ: 889 4903 6686; ವಿಸ್ತರತ: 3946 ಆ-ಮೇಲ್: Investor.relations@macchartesindia.com (ನಿಯಮ 52 (8), SEBI (ಪಟ್ಟ ಮತ್ತು ಅತರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು, 2015 (LOOR ನಿಯಮಗಳು, 52 (4) ನೆಕರಿಸಿಗೆ ಓದಿ)

ಸ್ವತಂತ್ರ

31-12-2021

75.5

33.3

33.3

29,64

29.91

2.26

4.97

Sections mare

31-03-2022

1373.71

1153.65

1153.65

1110.33

1109.74

84.75

20.81

ಪರಿಶೋಧಿತ

ಕ್ರೋಧೀಕೃತ

31-12-2021

67.57

26.09

26.09

22.43

22.70

31-03-2022

1,158.19

1,154.44

1,154.44

1,111.1

1,110.53

1,726.28

1,857.29

0.92

84.81

84.81

1.33

ಪಿ.ಆರ್. ರಾಮಕ್ಷನ್ ನಿರ್ದೇಶಕದ

ಆಹ್ಯಾನಿಸಲಾಗಿದೆ.

ಡೌನ್ಲೋಡ್ ಮಾಡಿಕೊಳ್ಳಬಹುದು.

Sattleon 1,2

59,38

-112.53

-112.53

-64.59

-64,75

0.19

31-12-2022

ಆಸಲು (ಮರುಷ್ ಲೃಮಾನನ ಮೀಸಲು ಹೊರತುವರಿಸಿ 4683.56 3708.9 3890.12 2,393.72 1,558.64 ಭದ್ರತಾ ಪ್ರೀಮಿಯಾ ಖಾತೆ 3839.9 4814.57 4021.13 2,524.73 1,689.65 10 ಪಾವತಿಸಿದ ಸಾಲದ ಬಂಡವಾಳ/ಬಾಕಿ ಉಳಿದಿರುವ ಸಾಲ 1,411.0 1,411.0 5,033.31 11 ಚಾಕಿ ಉಳದಿರುವ ಆದ್ಯತೆಯ ಹೇರುಗಳು ರಿಡೀರ್ಡ್ ಮಾಡಬಹುದಾದ 12 ಸಾಲದ ಇಕ್ಕಿಟಿ ಅನುಪಾತ 1.05 0.37 0.43 0.84

4.90 1.71 -1.98 2.26 84.75 -4.9 1.71 14 ಮೀಸಲು ವಿಮೋಚನಾ ಬಂಡವಾಳ 15 ಮೀಸಲು ವಿಮೋಚನಾ ಸಾಲಭಕ 0.48 3.38 1.61 0.19 2.87 17 ಬಡ್ಡಿಸೇವಾ ವ್ಯಾಕ್ತಿಯ ಅನುಪಾತ

-1.98

0.48 #ಆಸಾಮಾನ್ಯ ಮತ್ತು /ಆಥವಾ ವಿಶೇಷ ಜಟಂಗಳನ್ನು ಆದಾಯ ಮತ್ತು ವ್ಯಯದಲ್ಲಿ ಎಎಸ್ ನಿಯಮದೊಂದಿಗೆ /ಎಎಸ್ ನಿಯಮದಂತೆ ತಾಳೆಯೊಂದಿಗೆ ಸಂದೂಗಿಸಲಾಗಿದೆ. ಟಪ್ಪಣಿ ಮೇಲೆ ಹೇಳಿದ ಶೈಮಾಸಿಕ್ಕರಾರ್ಷಿಕ ಹಣಕಾಸು ಫಲಿತಾಂಶಗಳ ಸಂಪೂರ್ಣ ನಮ್ಮನೆಯು ವಿನಿಮಯ ಕೇಂದ್ರದ ಜೆಲ್ಸ್ಫ್ಯ್ www.bseindia.com ಮತ್ತು ಕಂಪನಿ ವೆಲ್ಸ್ಫ್ಯ್ www.maccharlesindia.com ಪಲ್ಲಿ ಲಭ್ಯ ಮ್ಯಾಕ್ ಚಾರ್ಲ್ಸ್ (ಇಂಡಿಯಾ) ಲಿಮಿಟೆಡ್ ಸಹಿ/-

ಸ್ಥಳ: ಬೆಂಗಳೂರು ದಿನಾಂಕ: 14-02-2023

ಮ್ಯಾಕ್ ಚಾರ್ಲ್ (ಇಂಡಿಯಾ) ಲಿಮಿಟೆಡ

నిటీఎన్: ఎలోకే5108ఎ1979ఓఎలోన003620

ಕೋಂದಾಯತ ಕಚೇರಿ: 1ನೇ ಮಹಡಿ, ಎಂಬೆಸ್ಟಿ ಪೊಯಂಟ್, 150 ಇನ್ ಪೆಂಟ್ರಿ ರಸ್ತೆ ಬೆಂಗಳೂರು – 560001 ಫೋನ್ ನಂ.: 080 4903 0000; ವಿಸರಿತ: 3940 ಇ–ಮೇಲ್: Investor,relations@maccharlesindla.com ವೆಬ್ಸ್ಟರ್: www.maccharlesindla.com

		ೊನೆಗೊಂಡ ತ್ರೈಮಾಸಿ	ő .	6.actracci	ಕೊನೆಗೊಂಡ ವರ್ಷ					
ವಿವರಗಳು	31ನೇ ಡಿಸೆಂಬರ್, 2022	31ನೇ ಡಿಸೆಂಬರ್, 2021	30ನೇ ಸೆಪ್ಟೆಂಬರ್, 2022	31ನೇ ಡಿಸೆಂಬರ್, 2022	31ನೇ ಡಿಸೆಂಬರ್, 2021	31ನೇ ಮಾರ್ಚ್, 2022				
11	ಪರಿಕೋಧಿತವಲ್ಲದ	ಪರಿತೋಧಿತವಲ್ಲದ	ಪರಿತೋಧಿತದಲ್ಲದ	ಪರಿಕೋಧಿತದಲ್ಲದ	ಪರಿಕೋಧಿತದಲ್ಲದ	ಪರಿಶೋಧಿತ				
1. ಕಾರ್ಯಾಚರಣೆಯಂದ ಅದಾಯ (ನಿವುಳ)	96.54	75.53	116.47	1012.52	1100.23	1373.71				
2.ಈ ಅವಧಿಗೆ ನಿವ್ವಳ ಲಾಭ/ ನಷ್ಟ (ವಿಶೇಷ ಮತ್ತು ಸಾಮಾನ್ಯವಲ್ಲದ ಅಂತಗಳಿಗೆ ಮುನ್ನ)	-73.89	33.30	38.88	733.84	939.56	1153.65				
3.ಈ ಅವಧಿಗೆ ತೆರಿಗೆ ಪಾವತಿಗೆ ಮುನ್ನೆ ನಿವುಳ ಲಾಧ/ ನಷ್ಟ	-73,89	33.30	38.88	733,84	939.56	1153.65				
4.ಈ ಅವಧಿಗೆ ತೆರಿಗೆ ಪಾವತಿ ಬಳಿಕ ನಿವುಳ ಲಾಧ/ ನಷ್ಟ	-25.96	29.64	33.46	661,87	925.74	1110.32				
5.ಈ ಅವಧಿಗೆ ಒಟ್ಟು ಸಮಗ್ರ ಅವಾಯ	-26.10	29.91	34.40	661.47	928.53	1109.74				
6.ಈಕ್ಷಿಟ ಪೇರು ಬಂಡವಾಳ	131.01	131.01	[31.0]	131.01	131.01	131.01				
7. ಮೀಸಲು ಮತ್ತು ಹೆಚ್ಚುವರಿ						3,890.12				
8. ಪ್ರತಿ ಷೇರಿಗೆ ಗಳಿಕೆ (10 ರೂಪಾಯ ಮುಖವೆರೆಯ ಷೇರು): ಮೂಲ ೩ ದುರ್ಬಲ ರೂಪಾಯಗಳಲ್ಲಿ (ವಿಶೇಷ ಅಂಶಗಳಲ್ಲದೇ)	-1.98	2.26	2.55	50.52	70.66	84.75				
	•	6acGc6st								

	ಕೊನೆಗೊಂಡ ತೈತ	inte	ಕೊನೆಗೊಂಡ	ಕೊನೆಗೊಂಡ ವರ್ಷ						
31ನೇ ಡಿಸೆಂಬರ್, 2022	31ನೇ ಡಿಸೆಂಬರ್, 2021	30ನೇ ಸೆಪ್ಟೆಂಬರ್, 2022	31ನೇ ಡಿಸೆಂಬರ್, 2022	31ರ್ಥೆ ಡಿಸೆಂಬರ್, 2021	31ನೇ ಮಾರ್ಚ್, 2022					
ಪರಿಶೋಧಿತದಲ್ಲದ	ಪರಿಶೋಧಿತವಲ್ಲದ	ಪರಿಕೋಧಿತವಲ್ಲದ	ಪರಿತೋಧಿತದಲ್ಲದ	ಪರಿಶೋಧಿತದಲ್ಲದ	ಪರಿಶೋಧಿತ					
59.38	67.57	54.22	890.55	1088.64	1158.19					
-112.53	26.09	-24.58	607,81	925.94	1154.44					
-112.53	26.09	-24.58	607.81	925.94	1154.44					
-64,59	22.43	-30.00	535.85	912.12	1111.11					
-64.75	22.70	-29.06	535.44	914.91	1110.53					
131.01	131.01	131.01	131.01	131.01	131.01					
				4	1726.28					
-4.93	1.71	-2.29	40.9	69.62	84.81					
	59.38 -112.53 -112.53 -64.59 -64.75 131.01	31点で 品がのにで、2022 品がのにで、2021 出い他ので、2022 品がのにで、2021 まりまいで、2021 59.38 67.57 -112.53 26.09 -112.53 26.09 -64.59 22.43 -64.75 22.20 131.01 131.01	図り換すでしません。	31点に 31点に 30点に 30点に 31点に 30点に 30点に	31点に 31点に 31点に 30点に 31点に 31点に					

8 - ವಿನಾಯಕಿಯ ಮತ್ತು ವಿಶೇಷ ಪಟಂಗಳ ಇಂಡ್ ಎಎಸ್ ನಿಯಮಗಳು / ಎಎಸ್ ನಿಯಮಗಳಿಗೆ ಅನುಗುಣವಾಗಿ ಶಾಧ ಮತ್ತು ನಷ್ಟದ ಹೇಳಿಕೆಗೆ ಹೊಂದಿಸಿಕೊಂಡು ತಾಳೆ ಪಾಕಲಾಗಿದೆ ಟಿಪ್ಪಣಿ: ಮೇಲೆ ಜೇಳಿದ ತ್ರೈಮಾಸಿಕ/ವಾರ್ಷಿಕ ಹಣಕಾಸು ಫಲಿತಾಂತಗಳ ಸಂಪೂರ್ಣ ನಮೂನೆಯು ವಿನಿಮಯ ಕೇಂದ್ರದ ವೆಬ್ಸ್ಟ್ರೇ: www.bseindia.com ಟಪ್ರಣಿ: ಮೇಲೆ ಹೇಳಿದೆ ತ್ರೈಮಾಸಿಕ್ಯವಾರ್ಷಿಕ ಹಣಕಾಸು ಫಲಿತಾಂತಗಳ ಸಂಪೂರ್ಣ ನಮೂನೆಯು ವಿನಿಮಯ ಕೇಂದ್ರದ ವೆಬ್ಸ್ಟ್ರೌಟ್: www.bseindia.com ಮತ್ತು ಕಂಪನಿ ವೆಬ್ಸ್ಟ್ರೌಟ್: www.maccharlesindia.com ನಲ್ಲಿ ಲಭ್ಯ

ಎನರ್ಜಿ ಡೆವಲಪ್ ಮೆಂಟ್ ಕಂಪೆನಿ ಲಿಮಿಟೆಡ್

ಸಿಐಎನ್-ಎಲ್ 85110 ಕೆಎ 1995ಪಿಎಲ್ಸ್ 017003 ಕಚೇರಿ : ಗ್ರಾಮ-ಹುಲುಗುಂದ, ತಾಲೂಕು- ಸೋಮವಾರಪೇಟೆ, ಜಿಲ್ಲೆ-ಕೊಡಗು, ಕರ್ನಾಟಕ- 571233 ಇ ಮೇಲ್ : edcical@edcigroup.com, ವೆಬ್ಸ್ಕ್ರೆಟ್ : www.edcigroup.com

31-12-2022ಕ್ಕೆ ಅಂತ್ಯಗೊಂಡ ಸ್ವತಂತ್ರ ಮತ್ತು ಕ್ರೋರ್ಥೀಕರಿಸಿದ ಅಪರಿಕೋಧಿತ ತೈಮಾಸಿಕ ಮತ್ತು ಒಂಬತ್ತು ತಿಂಗಳಾಂತ್ಯದ ವಿಶ್ವತ ಹಣಕಾಸು ಫಲಿತಾಂಶ (ಜ. ಲಕ್ಷಣಲ್ಲಿ- ಬಿರ ರಾಜಯ್ಯ ಹಣದಾರು)

あ ら	ವಿವರಗಳು	ಸ್ವತಂತ್ರವಾದ ಹಣಕಾಸು ಫಲಿತಾಂಶ						ಕ್ರೋಢೀಕರಿಸಿದ ಹಣಕಾಸು ಫಲಿತಾಂಶ					
		ಕ್ಷೆಮಾಡ ಅಂಕ್ಷೆವಲ್ಲಿ		ಒಂಬತ್ತು ತಿಂಗಳಾಂತ್ಯದಲ್ಲಿ		ವರ್ಷದ ೨೮ವೃದಭ	ಸ್ತೆಮಾಡ ಅಂತ್ರವಲ್ಲಿ			ಒಂಬತ್ತು ತಿಂಗಳಾಂಕ್ಕದಲ್ಲಿ		ಪರ್ಷದ ಅಂತ್ರದಲ್ಲಿ	
			38-69-2022 (withdarps)			31-12-2021 (udida400)	31-03-2022 (#05/04/05)	31-12-2022 (ಆದರಿಕೊಂಡಿಕ)		31-12-2921 (extidents)		31-12-2021 (ಆಪರಿಕೊಂದಿನ)	31-43-2022 (#0derQ#)
1	ನಿರ್ದೇಶಣೆಗಳಿಂದ ಒಟ್ಟು ಅದಾಯ	348.24	820.01	376.27	1,248.27	1,215.92	1,293.87	964.26	1,669.17	1,154.28	3,389.32	3,798.33	4,298.32
2	ಅಪಧಿಗಾಗಿ ನಿವ್ವಳ ಲಾಭ /(ನಪ್ಪ) ತೆರಿಗೆ ಮುನ್ನ	50.70	524.85	191.71	386.38	559.12	294.91	104.39	749.06	248.04	884.03	966.24	560.54
3	ಕೆಂಗೆ ನಂತರ ಅವಧಿಗಾಗಿ ನಿಮ್ಮ್ ಲಾಭ/(ನಪ್ಪ)	54.74	528.89	154.55	399.09	516.18	299.53	124.43	769.13	264.66	947.54	1,022.57	723.44
4	ಅವಧಿಗಾಗಿ ಒಟ್ಟು ಸಮಗ್ರ ಅವಾಯ (ಅವಧಿಗಾಗಿ) ವಾರ್ಷಿಕೆ (ತರಿಗೆ ಸಂತರ) ಜಾಭ /(ಸಮೈ ಒಳಗೊಂಡಿದೆ ಮತ್ತು ಇತರ ವ್ಯಾಸ್ತವಾದ ನಿಮ್ಮಳ ತೆಂಗೆಯ ಅವಾಯ)	57.97	532.12	157.04	408.78	523.65	312.44	127.98	772.67	267.33	958.17	1,030.56	737.62
5	ಪಾವತಿಯಾದ ಈಕ್ಕಿಟ ವೇರು ಬಂಡವಾಳ (ತಲಾ ರೂ. 10 ಮುಖ ಬೆಲೆಯ)	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00	4,750.00
6	चार्च संस्थ्य						11,581.97						5,078.22
7	ಶಲಾ ಶೇರು ಗಳಿಕೆ (ಶಲಾ ರೂ. ೫೫/- ಮುಖ ಬೆಲೆಯ)												
	ಮೂಲ (ರೂ.ಗಳಲ್ಲಿ)	0.12	1.11	0.33	0.84	1.09	0.63	0.26	1.62	0.56	1.99	2.15	1.52
	ರ್ಮಂ(ರೂ.ಗಳಿತ್ತ)	0.12	1.11	0.33	0.84	1.09	0.63	0.26	1.62	0.56	1.99	2.15	1.52
-	The state of the s										_	_	

zaust: (1) 31-12-2022ಕ್ಕೆ ಅಂತ್ಯಗೊಂಡ ಶೈಮಾಸಿಕ ಮತ್ತು ಒಂಬತ್ತು ತಿಂಗಳಾಂತ್ರದ ಅವಧಿಗಾಗಿ ಸ್ವರಂತ್ರ ಮತ್ತು ಕೋಡಿಗಳಿಸಿದ ಅಪರಿಕೋಧಿತ್ರ ಸಮಗ್ರ ಹಗಣಾಸು ಫಲಿಹಾಂಕದ ಪರದಿಯನು 14.02.2023ರಂದು ನಡದ ಆಡಿಟ್ ಸಮಿತಿ ಸರೆಯುಲ್ಲಿ ಪರಿಕೀರಿಸಲಾಗಿರ ಮತ್ತು ನಿರ್ದೇಶಕರೆ ಮಂಡಳಿಯ ಸಭೆಯಲ್ಲಿ ಸ್ವಿಕರಿಸಿ ಅನುಮೂರಿಸಲಾಗಿದೆ. ೨۱-12-೫೮೨ಕ್ಕೆ ಅಂತ್ಯಗೊಂಡ ಮೇಲೆ ತಿಳಿಸಿದ ಹಣಕಾಸು ಫಲಿಕಾಂಶವನ್ನು ಕಂಪೆನಿ ಲಕ್ಕೆ ಪರಿಕೋಧಕರು ಶಾಸನಬದ್ಧವಾಗಿ ಪರಿಕೋಧಿಸಿದ್ದಾರೆ

1) ಮೇಲಿನ ಅಂಕಿಅಂಶಗಳು 31-12-3023ಕ್ಕೆ ಅತ್ಯಗೊಂಡ ಶೈಮಾಟ್ ಮತ್ತು ಒಂಬತ್ತು ತಿಂಗಸಾಂತ್ಯದ ವಿವರವಾದ ಮತ್ತು ಸಮಗ್ರ ಪಣಕಾಸು ವರದಿಯ ಮೆಚ್ಚಾಂಶಗಳಾಗಿದ್ದು, 2015ರ ನಿಯಮಾವಳಿಗಳರಿ ಸೆಬ (ವಾದ್ಧತಾ ಪಟ್ಟ ಮತ್ತು ಪ್ರಕಟಣೆ ಅವಶ್ಯಕತೆಗಳು) ನಿಯಮೆ 33ರ ಪ್ರಕಾರ ಸಕ್ಷಕ್ ಎಕ್ಕ್ ಚಿಂಚಾಗ ಸೆಲ್ಲಿಸಲಾಗಿದೆ. ಶೈಮಾಸಂತ್ಯದ ಮತ್ತು ಒಂಬತ್ತು ತಿಂಗಸಾಂತ್ಯದ ಅವಧಿಕಾಗಿ ಪಣಕಾಸು ಫಲಿಕಾಂಶದ ಪೂರ್ಣ ಪ್ರಮಾನ್ ಸಕ್ಷಕ್ರ ಎಕ್ಕಬೇಂಜ್ ವರ್ಚಾರ್ಟಗಳನ್ನು (www.nseindia.com) ಮತ್ತು

(www.bseindia.com) ಮತ್ತು ಕಂಪು ವರ್ಷಸ್ಥರ್ (www.edclgroup.com)ನೆಲ್ಲೂ ಲದ್ದ .

ಎನರ್ಜಿ ಡೆವೆಲಪ್ ಮೆಂಟ್ ಕಂಪೆನಿ ಲಿಮಿಟೆಡ್ ಮಂಡಳಿಯ ನಿರ್ದೇಶಕರುಗಳ ಪರವ ಸ್ಥಳ : ಹೊಸದಿಲ್ಲಿ ದಿನಾಂಕ:14.02.2023

ಪಂಕಟ ಕುಮಾರಿ ಸಿಂಘ (ನಿರ್ದೇಶಕರು)

ಮ್ಯಾಕ್ ಚಾರ್ಲ್ಡ್ (ಇಂಡಿಯಾ) ಲಿಮಿಟೆಡ್

ಹಿ.ಆರ್. ರಾಮಕೃಷ್ಣನ್ Adersed

Droad: 00199454

000

000

Indgment Debtse: RGS CONSTRUCTIONS PMT CID. Represented by MANDEEP FAUL Managing Circuit, office at No. 1-44.5° Avence, Ground Floor, 5° Main Road, 6° Sector, 1618 Lagot, Sengatury 5-500202. MORICE TO AUGUMENT DEBTORS NO.1 Whencas, the Debtse older has instituted the above petition against both of you and other useful recovery of money of RS.5,18,000/4, you both are hereby directed to appear in this commission in personal by

ಓದುಗರ ಗಮನಕ್ಕೆ

ಅಭಿಪ್ರಾಯವಾಗಿರುವುದಿಲ್ಲ

N RAJ., vide affidavit dated 25/1/2023 sworn to before Venkatasubba Reddy Advocate and notary Bangalore

name from SHARANAMMA to SHARANAVVA, vide affidavit dated 14/2/2023 sworn to before V Rangaraju advocate and notary